




MANIPAL COLLEGE OF NURSING  
MANIPAL  
*A constituent unit of MAHE, Manipal*

# **MANIPAL SCHOOL OF NURSING**

## **MCON, MAHE, MANIPAL**



The ability to turn good knowledge in to action



**Padmashree Awardee Dr. T. M. A. Pai**  
**Our Founder**

*Any human activity has always a small beginning and as good work turned out each year gets multiplied, the promoters themselves feel surprised at the result.*

*-Tonse Madhav Ananth Pai*



# Manipal Academy Of Higher Education, Manipal



**Padmabhooshan Awardee Dr. Ramdas M. Pai**  
Chancellor



**Dr. H. S. Ballal**  
Pro-Chancellor



**Dr. H. Vinod Bhat**  
Vice-Chancellor



**Dr. Narayana Sabhahit**  
Registrar





# TOPPER IN GNM 2016 - 2019



Shetty Swati Dinesh

## Academic Toppers



Deekshitha  
1st Year



Gonsalves Reshma Daisy Victor  
1st Year



Shilpa Nagappa Naik  
2nd Year



Shetty Swati Dinesh  
3rd Year



# MSON FAMILY







## Message



**Dr. Anice George**  
Dean, MCON, Manipal

I am glad that the Manipal School of Nursing, MAHE is bringing out the annual magazine “Prajna” for the year 2019 – 2020. A School Magazine is a milestone that marks the path of a student’s life and is a medium for recording events and exhibit the literary skills of students and faculty. It is a great pleasure to see the creative expressions of the students, who have contributed to “Prajna”. I appreciate the faculty and students for their enthusiasm and interest shown in organizing various events. I congratulate the editorial team for their determined efforts to bring out the annual magazine.

The World Health Organization (WHO) has designated **2020** as the “**Year of the Nurse and Midwife,**” in honor of the Bicentenary birth anniversary of Florence Nightingale. Feel proud to be a Nurse.

With best wishes

## Message



**Dr. Leena Sequira**  
Principal, MSON, Manipal

*Too often, we underestimate the power of a touch, a smile, a kind word, a listening ear, an honest accomplishment, or the smallest act of caring, all of which have the potential to turn a life around. – Leo Buscaglia*

The World Health Organization (WHO) has designated **2020** as the “**Year of the Nurse and Midwife**,” in honor of the Bicentenary birth anniversary of Florence Nightingale. The **year 2020** is significant for WHO in the context of **nursing** and midwifery strengthening for Universal Health Coverage.

Florence mainly emphasized on Confidentiality, Trusting relationship, Observation, Communication Skills, Fresh Air, and Bright Environment. These are the critical views of Florence, still, which is considered very significant in the nursing profession.

As a nurse, we all have the opportunity to heal the mind, soul, heart, and body of our patients, their families, and ourselves. People will forget what you said, people will forget what you did, but people will never forget how you made them feel. Be proud to be a nurse.



## MANIPAL SCHOOL OF NURSING ANNUAL REPORT 2018-2019

The Manipal School of Nursing which made a humble beginning in the year 1959 as Auxiliary Nurse-midwife training center and later upgraded to GNM Training School in the year 1962 admitted its 63<sup>rd</sup> batch of students in September 2019.

Presently since 2015 September, a revised 3-year Diploma Nursing curriculum is being implemented. This includes three years training with an integrated internship in 3<sup>rd</sup> year. To date, 2555 students have qualified from the institute. In the academic year 2018-2019, the results have been 100% in the final year examination. The School has a sanctioned annual intake of 60, of which 10% seats are reserved for government-sponsored candidates. Presently the student strength is 168. The Karnataka State Diploma in Nursing Examination Board (KSDNEB) has recognized MSON as a center for board examination. Consequently, the school undertakes examinations for the students of Nursing Schools of Udupi district.

Karnataka State Diploma in Nursing Examination Board (KSDNEB) is conducted an award ceremony function on 10.07.2018 for highest scorer in KSDNEB examinations at the state and district level. I am happy to inform you that our student Mr. Srikantha, is the state level top scorer, and Ms. Supritha and Mr. Shaikh Siraj Salim are second and third highest scorers in district level respectively.

The School is governed by the Manipal Academy of Higher Education since 1996 and administered by the Principal under the guidance of the Dean, Manipal College of Nursing, though academically the Karnataka State Diploma in Nursing Examination Board is the governing body. The school enjoys the freedom to function as an autonomous body with an independent budget. The School publishes an annual magazine aptly named as 'PRAJNA' meaning conscience.

**Annual day and lamp lighting:** The annual day and lamp lighting for the 2018-19 DN group students were held on 13<sup>th</sup> February 2019.

**Physical Facilities:** The School is housed on the 5<sup>th</sup> floor of MCON building with all modern teaching facilities.

**Clinical Facilities:** The Kasturba Hospital with ultra-modern facilities provides an excellent clinical field for student education.

**Community Health Nursing:** Kapu, Katpadi, and Udyavar areas are utilized for Community Health Nursing field practice. The third-year students participated in National Pulse Polio and National Filaria Eradication Programs. Students were posted to Bharatiya Vikas Trust to observe, interact and gain knowledge and skills regarding community-related projects.

**Faculty:** The sanctioned faculty strength is one Principal, one Assistant Professor and 14 Assistant Lecturers.



**Non-teaching Staff:** The School has one secretary responsible for clerical work, record keeping and student admissions and one housekeeping staff.

**Continuing Nursing Education:** Faculty of the School actively participate in the Continuing Education Program conducted by the Manipal Centre for Professional Development, Manipal College of Nursing and other departments and Regional and National Seminars, Workshops, and Conferences. The School conducted a half-day seminar on 'Health care and patient safety' on 27<sup>th</sup> February 2019.

**Research:** Publications - 2

**Co-curricular and extra-curricular Activities:** The School conducts annual sports meet every year. Our students also participated in the intercollegiate athletic meet. School bagged the second best contingent award on 69<sup>th</sup> Republic Day Celebration.

**S.N.A.:** All the students are members of Student Nurses' Association. The SNA unit is very active. Various competitions like debate, quiz, essay writing etc. are conducted for the students. Students have organized the scientific exhibition, cultural and entertainment programs and celebrated festivals and days commemorating important national and international events.

**Library:** Apart from a small sublibrary with about 600 books, the faculty and students have access to the main KMC library which is a rich resource of nursing related texts and international and national nursing journals.

**Scholarships:** 30 students were the beneficiaries of the Scholarships instituted by MAHE. 15 of them received 100% free ship on their tuition fees and 15 others 60%. 24 students have received Sri K. K. Bhandarkar's scholarship awarded in memory of Late Smt. Sujatha Bhandarkar during the last academic year. 10 students are recipients of Mr. Krishna Nayak endowment scholarship in memory of Late Ms. Geetha Nayak, an alumna of MSON.

**Conclusion:** While concluding, we would like to thank the administration of MAHE for giving us a free hand in conducting the activities of the School. A special mention needs to be made of Dr. Anice George, our Dean who has been a pillar of strength. I also would like to thank the nursing service for taking interest in the students' welfare and learning activities. I thank our former principal Dr. Kasturi R. Adiga for her guidance, support and unconditional love which she has shown to us.





ಪರಿವಿಡಿ • CONTENTS

Sl. No.	Name	Page No.
1.	ಮತ್ತೆ ಮತ್ತೆ ಮಹಾಭಾರತ, ಶಿಲ್ಪ, III Year D.N.	8
2.	NPR, NRIC ಮತ್ತು CAA: ಭಾರತವನ್ನು ಕಳವಳಕ್ಕೆ ಕೆಡವಿದ 10 ನಿಗೂಢ ಅಕ್ಷರಗಳು, ಚಂದ್ರಶೇಖರ, III Year D.N.	11
3.	ಪೌರತ್ವ (ಅನುಬಂಧ) ಮಸೂದೆ 2019, ಚಂದ್ರಶೇಖರ, III Year D.N.	17
4.	ಪೌರತ್ವ ತಿದ್ದುಪಡಿ ಕಾಯ್ದೆಯ ವಾಸ್ತವ ಅಂಶಗಳು, ಚಂದ್ರಶೇಖರ, III Year D.N.	20
5.	ಪ್ಲಾಸ್ಟಿಕ್ ಇಲ್ಲದ ಬದುಕು, ಶಿಲ್ಪ, III Year D.N.	22
6.	ಜೀವನ ಎಂದರೆ ಹೀಗಿರಬೇಕು, ಶ್ರೀಮತಿ ಶಾರದ, Asst. Lecturer	24
7.	ನನ್ನ ದೇವರು, ಸಂಜಯ್ ಕೆ. ಜಿ., I Year D.N.	25
8.	ಬಾಳ ಕವಿತೆ, ಪ್ರತ್ಯರ್ಥ್, I Year D.N.	25
9.	ನಾಡಿಗೆ ತಾಯಿಯಾಗಿ, ಸಂತೋಷ್, I Year D.N.	26
10.	ಬದುಕು, ಚೈತಾಲಿ, I Year D.N.	26
11.	ಪಾಪಣ್ಣನ ಅಳಲು, ಭಾರತಿ ಆರ್. ನಾಯಕ್, Asst. Professor	27
12.	ಪ್ರೀತಿ-ಸ್ನೇಹ, ಸಹನ, II Year D.N.	28
13.	Health Benefits of Cape Gooseberries (Rasbharries), Shobha, Asst. Lecturer	30
14.	Yoga for Immunity, Bharathi R. Nayak, Asst. Professor	32



15. A Greedy Dog, **Anushka**, II Year D.N. 35
16. Difference, **Sushmitha R.**, III Year D.N. 35
17. Being Thankful for your Body, **Sahana**, II Year D.N. 36
18. As Soon as you die, your Identity becomes a Body, **Sahana**, II Year D.N. 37
19. Presence of Mind, **Sahana**, II Year D.N. 37
20. Keep Mosquitoes Away, **Sahana**, II Year D.N. 38
21. Heart Touching Poem by A Soldier, **Sahana**, II Year D.N. 38



# वर्तमान



©STARWALT DESIGN



## ಮತ್ತೆ ಮತ್ತೆ ಮಹಾಭಾರತ

ರಾಮಾಯಣ, ಮಹಾಭಾರತಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ಅಪೂರ್ವ ಗ್ರಂಥಗಳು. ಹಿರಿಯ ವಿಮರ್ಶಕ ಎಲ್. ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ನಲ್ಲಿ ಬರೆದ 'ಮಹಾಭಾರತ' ಕೃತಿ ಇದೀಗ ಕನ್ನಡಕ್ಕೆ ಅನುವಾದಗೊಂಡಿದೆ. ಹಿರಿಯ ಪತ್ರಕರ್ತ, ಅನುವಾದಕ ಜಿ.ಎನ್.ರಂಗನಾಥ ರಾವ್ ಅನುವಾದಿಸಿರುವ ನಾಲ್ಕು ಸಂಪುಟಗಳ ಈ ಬೃಹತ್ಯತಿ ಇಂದು ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಕೃತಿಯ ಆಯ್ದ ಭಾಗ ಇಲ್ಲಿದೆ.

### ವಿರಾಟನ ಅರಮನೆಯಲ್ಲಿ

ನಗರ ಪ್ರವೇಶಿಸಿದಂತೆ ಯುಧಿಷ್ಠಿರ ಮನಸ್ಸಿನಲ್ಲೇ ದುರ್ಗಾದೇವಿಯ ಪ್ರಾರ್ಥನೆ ಮಾಡಿದ. ತೇಜೋಮಯಿ ಎಂದು ದುರ್ಗೆಯನ್ನು ವರ್ಣಿಸಿದ. ಭಯಭಕ್ತಿ ಮೂಡಿಸುವ ಪ್ರೇಮಮಯಿ ತಾಯಿ, ಆಪತ್ತಿನಲ್ಲಿರುವ ಭಕ್ತರನ್ನು ರಕ್ಷಿಸುವ ದೇವತೆ ನೀನು ಎಂದು ಮನದೊಳಗೇ ದುರ್ಗಾಸ್ತುತಿ ಮಾಡಿದ. ಧರ್ಮಜನ ಭಕ್ತಿಗೆ ಮೆಚ್ಚಿದ ದುರ್ಗೆ ಅವನೆದುರು ಪ್ರತ್ಯಕ್ಷಾದಳು. ಮುಂದೆ ನಡೆಯಲಿರುವ ಯುದ್ಧದಲ್ಲಿ ಜಯಶಾಲಿಯಾಗುವೆ, ಹಲವಾರು ವರ್ಷಗಳ ಕಾಲ ಸುಖಸಮೃದ್ಧಿಗಳಿಂದ ದೇಶ ವನ್ನಾಳುವೆ ಎಂದು ದೇವಿ ಅನುಗ್ರಹಿಸಿದಳು.

ಮೊಟ್ಟಮೊದಲಿಗೆ ವೇಷಾಂತರವನ್ನು ಮಾಡಿದವನು ಯುಧಿಷ್ಠಿರ. ಹರಳುಗಳಿಂದ ಕೂಡಿದ ಬಂಗಾರದ ದಾಳಗಳನ್ನು ತನ್ನ ವಸ್ತ್ರದಲ್ಲಿ ಸುತ್ತಿಕೊಂಡು ವಿರಾಟನ ಆಸ್ಥಾನವನ್ನು ಪ್ರವೇಶಿಸಿದನು. ರಾಜಾಧಿರಾಜನೂ ಶಕ್ತಿಶಾಲಿಯೂ ರೂಪವಂತನೂ ಉದಾರತೆ ಮತ್ತು ಬಲದಲ್ಲಿ ದೇವತೆಗಳಿಗೆ ಸರಿಸಮಾನನೂ ಆದ ಯುಧಿಷ್ಠಿರನು ಬ್ರಾಹ್ಮಣ ಯತಿಯ ವೇಷದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ತೇಜಸ್ಸಿನಿಂದ ಕೂಡಿದ್ದು ದೇದೀಪ್ಯಮಾನವಾದ ಕಾಂತಿಯನ್ನು ಸೂಸುತ್ತಿದ್ದ.

ಮೋಡಗಳ ಮರೆಯಿಂದ ಮೂಡಿಬರುವ ಚಂದ್ರನಂತೆ ಬರುತ್ತಿರುವ ಯುಧಿಷ್ಠಿರನನ್ನು ವಿರಾಟನು ದೂರದಿಂದಲೇ ಗಮನಿಸಿದನು. ಹತ್ತಿರ ಬಂದಂತೆ ಹುಣ್ಣಿಮೆಯ ಪೂರ್ಣಚಂದ್ರ ನಂತೆ ಉಜ್ವಲವಾಗಿ ಹೊಳೆಯುತ್ತಿದ್ದ ಅವನ ಮುಖವನ್ನು ಎವೆಯಿಕ್ಕದೆ ದಿಟ್ಟಿಸಿ ನೋಡಿದನು, ನಂತರ ಸುತ್ತ ಇದ್ದವರನ್ನುದ್ದೇಶಿಸಿ ಹೇಳಿದನು:

'ರಾಜಲಕ್ಷಣವುಳ್ಳ ಈ ಮನುಷ್ಯ ಯಾರು? ಇದೇ ಮೊದಲ ಬಾರಿಗೆ ನನ್ನ ಆಸ್ಥಾನಕ್ಕೆ ಬರುತ್ತಿರುವಂತಿದೆ. ಅವನ ವೇಷಭೂಷಣಗಳು ಹೇಳುತ್ತವೆ, ಅವನು ಬ್ರಾಹ್ಮಣನೆಂದು.

ಆದರೆ ನನ್ನ ಮನಸ್ಸು ಹೇಳುತ್ತಿದೆ, ಅವನು ಬ್ರಾಹ್ಮಣನಲ್ಲ, ರಾಜಾಧಿರಾಜನೆಂದು. ಆದರೆ ಅವನು ದೊರೆಗಳಂತೆ ರಥದಲ್ಲಿ ಬಂದಿಲ್ಲ, ಅವನ ಹಿಂದೆಮುಂದೆ ಅಂಗರಕ್ಷಕರಿಲ್ಲ, ಆನೆ ಕುದುರೆಗಳಿಲ್ಲ. ಅದಾವುದೂ ಇಲ್ಲದೆಯೂ ಅವನು ದೇವೇಂದ್ರನಂತೆ ಕಾಂತಿಯುತನಾಗಿದ್ದಾನೆ. ಅವನ ಮೈಮೇಲಿನ ಗುರುತುಗಳು ಹೇಳುತ್ತವೆ, ಅವನು ಪಟ್ಟಾಭಿಷಕ್ತ ರಾಜನೆಂದು. ಬ್ರಾಹ್ಮಣನ ಉಡುಪಿನಲ್ಲಿದ್ದರೂ ಅವನಲ್ಲಿ ರಾಜಗಾಂಭೀರ್ಯದ ನಡಿಗೆಯಿದೆ. ಅವನು ಶ್ರೀಮದ್ಗಾಂಭೀರ್ಯದಿಂದ ಆಸ್ಥಾನವನ್ನು ಪ್ರವೇಶಿಸುತ್ತಿದ್ದಾನೆ, ಮದಗಜವು ಕಮಲದ ಹೂವುಗಳಿಂದ ತುಂಬಿರುವ ಸರೋವರವನ್ನು ಪ್ರವೇಶಿಸುವಂತೆ.

ಈ ಅಪರಿಚಿತ ಯಾರು ಎಂದು ದೊರೆಯು ವಿಸ್ಮಯ ಪಡುತ್ತಿದ್ದಂತೆ, ಯುಧಿಷ್ಠಿರನು ಅವನ ಬಳಿ ಸಾರಿ ಹೀಗೆ ನಿವೇದಿಸಿಕೊಂಡನು:

'ಮಹಾರಾಜ, ನಾನೊಬ್ಬ ಬ್ರಾಹ್ಮಣ. ಎಲ್ಲವನ್ನೂ ಕಳೆದುಕೊಂಡು ಜೀವನೋಪಾಯಕ್ಕಾಗಿ ನಿಮ್ಮ ಆಶ್ರಯಕ್ಕೆ ಬಂದಿದ್ದೇನೆ. ಪುಣ್ಯಶಾಲಿ ದೊರೆಯೆ, ತಮ್ಮ ಆಸ್ಥಾನದಲ್ಲಿ ತಾವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ.'

ದೊರೆಗೆ ಸಂತೋಷವಾಯಿತು. ಅವನು ಬ್ರಾಹ್ಮಣನನ್ನು ಸ್ವಾಗತಿಸಿದ. ಬ್ರಾಹ್ಮಣನ ತೇಜೋಮಯವಾದ ರೂಪದಿಂದ ಆಕರ್ಷಿತನಾದ ದೊರೆಯು ಹೇಳಿದನು:

'ವಾತ್ಸಲ್ಯ ಮಾತ್ರದಿಂದ ಕೇಳುತ್ತಿದ್ದೇನೆ, ವಿಪ್ರೋತ್ತಮ ನೀವು ಯಾರು? ಯಾವ ರಾಜನ ಆಸ್ಥಾನದಿಂದ ಬರುತ್ತಿರುವಿರಿ? ತಮ್ಮ ನಾಮಧೇಯವೇನು? ಕಾರ್ಯಕೌಶಲ ಏನು?'

'ವಿರಾಟರಾಜ, ನನ್ನ ಹೆಸರು ಕಂಕ ಎಂದು. ವೈಯಾಘ್ರ ಗೋತ್ರದವನು. ನಾನು ಯುಧಿಷ್ಠಿರನ ಓಲಗದಲ್ಲಿದ್ದವನು, ಅವನ ಆಪ್ತಮಿತ್ರ. ನಾನು ಪಗಡೆಯಾಟದಲ್ಲಿ ಪ್ರವೀಣ. ಜೂಜಿನಲ್ಲಿ ಸಮರ್ಥನು.'

ಮಹಾಬ್ರಾಹ್ಮಣನೇ, ನೀನು ಏನು ಕೇಳುವಿಯೋ ಅದನ್ನೆಲ್ಲ ಕೊಡುವೆ, ಮತ್ಸತ್ಯದೇಶವನ್ನೇ ಕೊಡುತ್ತೇನೆ, ನೀನು ಅದರ ರಾಜನಾಗಬಹುದು. ಕಾರಣ ಇಷ್ಟೆ ಜೂಜುಗಾರರು ನನಗೆ ಪ್ರಿಯರು. ಅವರೇನು ಬೇಡುವರೋ ಅದನ್ನು ಕೊಟ್ಟುಬಿಡುತ್ತೇನೆ. ನೀನಾದರೂ ಪೂಜನೀಯ ಬ್ರಾಹ್ಮಣನು, ದೇವತೆಯಂತಿದ್ದೀಯೆ. ವಿಶೇಷವಾಗಿ ನೀನು ದ್ಯೂತದಲ್ಲಿ ಪ್ರವೀಣನು. ದ್ಯೂತ ನನಗೆ ಬಹು ಪ್ರಿಯವಾದ ಆಟ. ಆದ್ದರಿಂದ ನೀನು ಈ ರಾಜ್ಯವನ್ನಾಳಲು ಯೋಗ್ಯನು.'



‘ಮತ್ತತ್ಯಧಿಪತಿಯೆ, ನಿಮ್ಮ ಮಾತುಗಳು ನಿಮ್ಮ ಔದಾರ್ಯವನ್ನೇ ನುಡಿಯುತ್ತಿವೆ. ನನ್ನ ಎರಡು ಷರತ್ತುಗಳಿಗೆ ನಿಮ್ಮ ಒಪ್ಪಿಗೆಯನ್ನು ಬೇಡುವೆ. ಮೊದಲನೆಯದಾಗಿ ನಾನು ಕೆಳಸ್ತರದ ಜನರೊಂದಿಗೆ ವಾದವಿವಾದಗಳಲ್ಲಿ ಒಳಗಾಗುವುದಿಲ್ಲ ಎರಡನೆಯದಾಗಿ ನನಗೆ ಸೋತವನು ನಾನು ಗೆದ್ದುದನ್ನು ತನ್ನ ಬಳಿ ಉಳಿಸಿಕೊಳ್ಳಲಾರ.’

‘ಕಂಕ, ನನ್ನ ವಚನವನ್ನು ಕೇಳು. ಬ್ರಾಹ್ಮಣನ ಹೊರತಾಗಿ ಬೇರೆ ಯಾರು ನಿನ್ನನ್ನು ನೋಯಿಸಿದರೂ ಅವರು ಮರಣದಂಡನೆಗೆ ಗುರಿಯಾಗುವರು. ಬ್ರಾಹ್ಮಣನಾದಲ್ಲಿ ಅವನನ್ನು ನನ್ನ ರಾಜ್ಯದಿಂದ ಗಡಿಪಾರು ಮಾಡುವೆನು. ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವವರು ನನ್ನ ಸಾಮ್ರಾಜ್ಯದಲ್ಲಿರಲಾರರು.’

ಅನಂತರ ಮಹಾರಾಜ ವಿರಾಟನು ರಾಜಸಭೆಯನ್ನುದ್ದೇಶಿಸಿ ಹೀಗೆ ಘೋಷಿಸಿದನು:

‘ಇಲ್ಲಿ ಉಪಸ್ಥಿತರಿರುವವರೆಲ್ಲರೂ ಕೇಳಿಸಿಕೊಳ್ಳಿ, ನಾನು ಮತ್ತತ್ಯಧೀಶದ ಮಹಾರಾಜನಾಗಿರುವಂತೆಯೇ ನನ್ನ ಮಿತ್ರ ಕಂಕನೂ ಮಹಾರಾಜನಾಗಿರುವನು.’

ಅನಂತರ ಯುಧಿಷ್ಠಿರನ ಕಡೆಗೆ ತಿರುಗಿ ಹೇಳಿದನು:

‘ಕಂಕ, ನೀನು ನನ್ನ ಪ್ರಾಣಸೇಹಿತ. ನಾನು ಬಳಸುವ ಮೇನೆಯನ್ನೇ ನೀನು ಬಳಸಬಹುದು. ನನ್ನ ನಿನ್ನ ಮಧ್ಯೆ ಏನೂ ವ್ಯತ್ಯಾಸವಿರದು. ನೀನು ಅರಮನೆಯ ರಾಜ ಉಡುಪುಗಳನ್ನು ಧರಿಸಬಹುದು, ರಾಜಭೋಜನ ಮಾಡಬಹುದು. ಅರಮನೆಯಲ್ಲಿ ಎಲ್ಲಿಗೆ ಬೇಕಾದರೂ ಅಡೆತಡೆ ಇಲ್ಲದೆ ಓಡಾಡಬಹುದು. ಯಾರಾದರೂ ಜೀವನೋಪಾಯಕ್ಕಾಗಿ ಬೇಡಿ ನಿನ್ನ ಬಳಿಗೆ ಬಂದರೆ ಅಥವಾ ನಿನ್ನಲ್ಲಿ ಸಹಾಯ ಯಾಚಿಸಿದರೆ, ನಿನ್ನ ಇಚ್ಛಾಪೂರ್ತಿ ಭರವಸೆಗಳನ್ನು ನೀಡಬಹುದು. ಆ ಬಗ್ಗೆ ನನಗೆ ತಿಳಿಸು, ನಿನ್ನ ಭರವಸೆಗಳನ್ನು ಈಡೇರಿಸಲಾಗುವುದು. ಕಂಕ, ನೀನು ಭಯಪಡಬೇಕಾಗಿಲ್ಲ.’

ಹೀಗೆ ವಿರಾಟನು ಯಥೇಚ್ಛವಾಗಿ ಆಶ್ವಾಸನೆಗಳನ್ನಿತ್ತನು ಮತ್ತು ಕಂಕನನ್ನು ಗೌರವಾದರಗಳಿಂದ ಕಂಡನು. ಕಂಕನು ವಿರಾಟನ ಅರಮನೆಯಲ್ಲಿ ಆನಂದದಿಂದ ಇದ್ದನು. ಅವನನ್ನು ಯಾರೂ ಗುರುತಿಸಲಿಲ್ಲ.

ಅನಂತರ ಕಾಂತಿಯುಕ್ತನಾದ ಭೀಮಸೇನನು ರಾಜನ ಒಡ್ಡೋಲಗವನ್ನು ಪ್ರವೇಶಿಸಿದನು, ಬಲಶಾಲಿಯಾದ ಸಿಂಹದಂತೆ. ಅವನು ಅಡುಗೆ ಸೌಟು ಮತ್ತು ಕಡೆಗೋಲನ್ನು ಹಿಡಿದುಕೊಂಡು ಬಂದಿದ್ದನು. ಅವನ ಕೈಯಲ್ಲಿ ಒರೆ ಇಲ್ಲದೆ ಒಂದು ಕತ್ತಿಯೂ ಇತ್ತು. ಅಡುಗೆಯವನ ವೇಷವನ್ನು ಧರಿಸಿದ್ದಾಗ್ಯೂ ಭೀಮನು ತನ್ನ ಇರುವಿಕೆಯಿಂದ ರಾಜಸಭೆಯನ್ನು ಬೆಳಗಿದನು. ಕಪ್ಪು ಉಡುಗೆ ಧರಿಸಿದ್ದ ಭೀಮನು ವಿರಾಟ ರಾಜನ ಎದುರು ಮೇರು ಪರ್ವತದಂತೆ ಘನಗಾಂಭೀರ್ಯದಿಂದ ನಿಂತಿದ್ದನು.

ಸಿಂಹನಡೆಯಲ್ಲಿ ಆಸ್ಥಾನವನ್ನು ಪ್ರವೇಶಿಸಿದ ಭೀಮನನ್ನು ಗಮನಿಸಿದ ವಿರಾಟರಾಜನು ಆಸ್ಥಾನಿಕರಿಗೆ ಹೇಳಿದ:

‘ಈ ಮನುಷ್ಯನ ಭುಜಗಳು ಸಿಂಹದ ಭುಜಗಳಂತಿವೆ. ಇವನು ಸುಂದರವಾಗಿದ್ದಾನೆ. ಇವನೂ ಭದ್ರವೇಷದ ದೊರೆ ಇರಬಹುದೆ? ಇವನು ಸೂರ್ಯನಂತೆ ಪ್ರಕಾಶಮಾನನು. ಇವನನ್ನು ಹಿಂದೆ ನೋಡಿದ ನೆನಪಾಗುತ್ತಿಲ್ಲ. ಇವನು ಯಾರಿರಬಹುದು? ಇಲ್ಲಿಗೇಕೆ ಬಂದಿರಬಹುದು? ಊಹಿಸಲಾರೆ. ಅವನ ಮೈಕಾಂತಿ, ಮೈಕಟ್ಟು, ಭಂಗಿ ನೋಡಿದರೆ ಯಕ್ಷರ ದೊರೆ ಅಥವಾ ಭಗವಾನ್ ಪುರಂದರನೇ ಇರಬಹುದೇನೋ ಎಂದು ಭಾಸವಾಗುತ್ತದೆ. ಯಾರವನು? ಅವನ ಪೂರ್ವೋತ್ತರಗಳೇನು? ಬಂದ ಉದ್ದೇಶವೇನು? ಕೇಳಿ ತಿಳಿಯಿರಿ.’

ದೊರೆಯ ಮಾತು ಮುಗಿದದ್ದೇ ತಡ, ಅರಮನೆಯ ಸೇವಕರು ಭೀಮನತ್ತ ಧಾವಿಸಿ ದೊರೆಯ ಇಚ್ಛೆಯನ್ನು ಅವನಿಗೆ ತಿಳಿಸಿದರು.

ಭೀಮಸೇನ ಸ್ವತಃ ದೊರೆಯ ಬಳಿಗೆ ಸಾರಿ ವಿನಂತಿಸಿಕೊಂಡ.

‘ಮಹಾರಾಜ, ನಾನೊಬ್ಬ ಬಾಣಸಿಗ. ನನ್ನ ಹೆಸರು ಬಲ್ಲವ. ಪಾಕಶಾಸ್ತ್ರದಲ್ಲಿ ಪ್ರವೀಣ. ನಿಮ್ಮ ಪಾಕಶಾಲೆಯಲ್ಲಿ ನನಗೊಂದು ಸ್ಥಾನವನ್ನು ಮಾಡಿಕೊಡಿ.’

ಇನ್ನೂ ಬೆರಗಾಗಿಯೇ ಇದ್ದ ರಾಜನು ಭೀಮನ ಮೈಕಟ್ಟನ್ನು ಮತ್ತೊಮ್ಮೆ ದಿಟ್ಟಿಸಿನೋಡಿ ಹೇಳಿದನು:

‘ನೀನು ಬಾಣಸಿಗ ಎಂಬುದನ್ನು ನಾನು ನಂಬಲಾರೆ. ನೀನು ದೇವೇಂದ್ರನಂತೆಯೇ ಕಾಣುತ್ತಿದ್ದೀಯೆ. ನಿನ್ನ ಮುಖಲಕ್ಷಣಗಳು ಮತ್ತು ಕಾಂತಿ ನೀನೊಬ್ಬ ದೊರೆ ಎಂದು ಹೇಳುತ್ತಿವೆ.’

‘ಮಹಾರಾಜ, ನಿಜವಾಗಿಯೂ ನಾನೊಬ್ಬ ಅಡುಗೆಯವನು. ನಿಮ್ಮ ಸೇವೆಗಾಗಿ ಬಂದಿರುವೆ. ಯುಧಿಷ್ಠಿರ ಮಹಾರಾಜರೂ ನನ್ನ ಪಾಕದ ರುಚಿಯನ್ನು ಸವಿಯುತ್ತಿದ್ದರು. ಜಟ್ಟಿಯಾಗಿ ಅಪೂರ್ವವಾದ ಶಕ್ತಿಯಿದೆ. ಆನೆಗಳು, ಸಿಂಹಗಳೊಂದಿಗೆ ಹೋರಾಡಿ, ಜಟ್ಟಿಗಳೊಂದಿಗೆ ಕುಸ್ತಿ ಮಾಡಿ ನಾನು ನಿಮ್ಮ ಮನಸ್ಸಂತೋಷಗೊಳಿಸಬಲ್ಲೆ.’

‘ನಾನು ಎಲ್ಲ ಅಡುಗೆಯವರಿಗೆ ಮುಖ್ಯಸ್ಥನಾಗಿರುವೆ.’

ಭೀಮಸೇನನು ಪಾಕಶಾಲೆ ಸೇರಿದ. ರುಚಿಕರವಾದ ತಿಂಡಿತಿನಿಸು, ಭಕ್ಷತ್ಯ ಭೋಜ್ಯಗಳನ್ನು ತಯಾರಿಸುತ್ತಿದ್ದ ಹೀಗೆ ದೊರೆಗೆ ಹತ್ತಿರದವನಾದ. ಅಲ್ಲಿ ಯಾರೂ ಅವನನ್ನು ಗುರುತಿಸಲಿಲ್ಲ.

ದ್ರೌಪದಿ ಕೃಷ್ಣವೇಣಿ, ಸೊಂಪಾಗಿ ಬೆಳೆದ ನೀಳ ಕೇಶರಾಶಿ, ಹೊಳೆವ ಕಪ್ಪು ಕಂಗಳ ಚೆಲುವೆ. ಉಟ್ಟಿದ್ದ ಒಂದು ಮಾಸಲು ಸೀರೆ. ತಿದ್ದಿ ತೀಡಿ ಬಾಚಿದ ಕೂದಲು, ಬಲಕ್ಕೆ ಇಳಿಬಿದ್ದ ಸಿರಿಮುಡಿಯ ದ್ರೌಪದಿ ವಿರಾಟನಗರದ ರಾಜಬೀದಿಯಲ್ಲಿ



ಕಾಣಿಸಿಕೊಂಡಳು. ಅವಳ ಸೌಂದರ್ಯದ ಸಿರಿಕಂಡು ಪುರುಷರು ಸ್ತ್ರೀಯರಾದಿಯಾಗಿ ಅವಾಕ್ಯಾದರು. 'ನೀನು ಯಾರು? ಯಾವ ಬಗೆಯ ಕೆಲಸ ನಿನಗೆ ಬೇಕು?' ಎಂದು ವಿಚಾರಿಸಿದರು.

ನಾನು ಸೈರಂಧ್ರಿ ಎಂದು ದ್ರೌಪದಿಯು ಅವರ ಪ್ರಶ್ನೆಗೆ ಉತ್ತರಿಸಿದಳು.

'ಯಾರು ನನ್ನ ಪಾಲನೆ ಪೋಷಣೆ ಮಾಡುವರೋ ಅವರಿಗೆ ಸೇವೆ ಸಲ್ಲಿಸುವುದು ನನ್ನ ಇಚ್ಛೆ' ಎಂದು ತಿಳಿಸಿದಳು.

ಮಾಸಲು ಸೀರೆ ಉಟ್ಟಿದ್ದಳಾದರೂ ಅವಳ ಸೌಂದರ್ಯವು ನೋಡುವವರನ್ನು ಮರುಳು ಮಾಡುವಂತಿತ್ತು. ಅವಳ ಸಮ್ಮೋಹಕ ಸೌಂದರ್ಯವನ್ನು ಕಂಡು ಜನ ಅವಳ ಮಾತನ್ನು ನಂಬದಾದರು. ಅದೇ ವೇಳೆಗೆ ವಿರಾಟನ ಪತ್ನಿ ಸುದೇಷ್ಣೆ (ಕೈಕೇಯಿ ದೊರೆಯ ಪುತ್ರಿ) ದ್ರೌಪದಿಯನ್ನು ಕಂಡಳು. ಚೇಟಿಯರ ಮೂಲಕ ಹೇಳಿ ಕಳುಹಿಸಿ ದ್ರೌಪದಿಯನ್ನು ಅರಮನೆಗೆ ಕರೆಸಿಕೊಂಡಳು.

'ಸುಂದರಾಂಗಿ ರಮಣಿ, ಯಾರು ನೀನು? ನೀನು ಏನು ಕೆಲಸ ಮಾಡಬಲ್ಲೆ?'

ಎಂದು ಸುದೇಷ್ಣೆ ಕೇಳಿದಳು.

'ಮಹಾರಾಣಿ, ನಾನೊಬ್ಬಳು ಸೈರಂಧ್ರಿ. ಯಾರು ನನ್ನ ಪಾಲನೆ ಪೋಷಣೆ ಮಾಡುವರೋ ಅವರ ಸೇವೆಯನ್ನು ನಾನು ಮಾಡುವೆನು.'

ಲಾವಣ್ಯವತಿ, ನೀನು ಸೈರಂಧ್ರಿ ವೇಷಧಾರಿ ಎಂಬುದು ನಿಜ. ಆದರೆ ಮನೋಹರವಾದ ಇಂಥ ಸೌಂದರ್ಯ ಮತ್ತು ಮಹಾಸೌಭಾಗ್ಯದ ಲಕ್ಷಣಗಳನ್ನುಳ್ಳವರು ಸೇವಕಿಯಾಗಿ ಕೆಲಸ ಮಾಡುವುದು ಅಸಾಧ್ಯ. ನಿನ್ನ ಮುಖಲಕ್ಷಣಗಳನ್ನು ನೋಡಿದರೆ, ನೀನು ನೂರಾರು ಮಂದಿ ಸೇವಕಿಯರ ಸ್ವಾಮಿನಿಯಂತೆ ಕಾಣುತ್ತೀಯೆ. ಮಂಗಳಾಂಗಿ, ನಿನ್ನಲ್ಲಿ ಉನ್ನತ ಸ್ಥಾನದಲ್ಲಿರುವ ಮಹಿಳೆಯ ಸಕಲ ಲಕ್ಷಣಗಳೂ ಚಿಹ್ನೆಗಳೂ ಗೋಚರಿಸುತ್ತಿವೆ. ನಿನ್ನ ಹಿಮ್ಮಡಿಗಳು ಪ್ರಧಾನವಾಗಿಲ್ಲ ನಿನ್ನ ತೊಡೆಗಳು ಪರಸ್ಪರ ಸ್ಪರ್ಶಿಸುತ್ತವೆ. ನಿನ್ನ ಮಾತು ಆತ್ಮಗೌರವದ ಗಾಂಭೀರ್ಯತೆಯಿಂದ ಕೂಡಿದೆ. ನೀನು ಸುಸಂಸ್ಕೃತಳಾದ ಮಹಿಳೆ. ಆಳವಾದ ನಾಭಿಯನ್ನುಳ್ಳವಳು. ಇವೆಲ್ಲವೂ ಸತ್ಕುಲ ಸಂಜಾತೆ ಸ್ತ್ರೀಯ ಲಕ್ಷಣಗಳು. ನಿನ್ನ ಅಂಗೈ, ಕಾಲು, ಅಂಗಾಲುಗಳು ಕೆಂಪನೆಯ. ನಿನ್ನ ಧ್ವನಿ ಹಂಸಧ್ವನಿಯಷ್ಟು ಮಧುರವಾಗಿದೆ. ನಿನ್ನ ಕೇಶರಾಶಿಗೆ ಸರಿಸಾಟಿ ಇಲ್ಲ. ನಿನ್ನ ನೀಳಕೇಶ ಮತ್ತೆ ಮತ್ತೆ ಎವೆಯಿಕ್ಕದೆ ನೋಡುವಷ್ಟು ಸುಂದರವೂ ಆಕರ್ಷಕವೂ ಆಗಿದ್ದು ಕಣ್ಣೆಯುತ್ತಿದೆ. ನಿನ್ನ ವಕ್ಷಸ್ಥಲ ಮಾಟವಾಗಿದೆ. ಕಾಶ್ಮೀರದ ಹೆಣ್ಣು ಕುದುರೆಯಂತೆ ನೀನು ಮಂಗಳಕರವಾದ ಎಲ್ಲ ಲಕ್ಷಣಗಳನ್ನೂ ಹೊಂದಿರುವೆ. ನಿನ್ನ

ಕುಡಿನೋಟದ ಹೊಳೆವ ಕಂಗಳು ಕಾಂತಿಯನ್ನು ಸೂಸುತ್ತಿದ್ದು, ಹುಬ್ಬುಗಳು ಕಮಾನಿನಂತೆ ಆಕರ್ಷಣೀಯವಾಗಿ ಬಾಗಿವೆ. ತೊಂಡೆ ಹಣ್ಣಿನಂಥ ಕೆಂಪು ತುಟಿಗಳು, ಕಂಡೂ ಕಾಣದಂಥ ನಾಜೂಕಾದ ಸೊಂಟ. ನೀನು ಹೊಳೆವ ಪೂರ್ಣಚಂದ್ರವದನೆ. ನಿಜವಾಗಿ ಹೇಳಿದರೆ ನೀನು ಸಾಕ್ಷಾತ್ ಲಕ್ಷ್ಮೀದೇವಿ, ಅದೇ ಮನೋಹರವಾದ ಚೆಲುವು, ಕಾಂತಿಯುಕ್ತವಾದ ತೇಜಸ್ಸು ಮತ್ತು ಅದೇ ಕಂಪು, ಅದೇ ಸುಗಂಧಮಯ ಪರಿಮಳ. ಸುಳ್ಳು ಹೇಳಬೇಡ.'

'ಮಹಾರಾಣಿ, ನಾನು ಸತ್ಯವನ್ನೇ ನುಡಿಯುತ್ತೇನೆ. ನಾನು ದೇವತೆಯೂ ಅಲ್ಲ, ಗಂಧರ್ವಳೂ ಅಲ್ಲ, ಸ್ವರ್ಗದ ಅಪ್ಸರೆಯೂ ಅಲ್ಲ. ನಾನು ಸೈರಂಧ್ರಿ. ಸೇವಕಿಯಾಗಿ ದುಡಿದು ಜೀವನೋಪಾಯ ಮಾಡುತ್ತಿದ್ದೇನೆ. ನಾನು ಕೇಶವಿನ್ಯಾಸ ಮಾಡಬಲ್ಲೆ. ಕೇಶವಿನ್ಯಾಸಕ್ಕೆ ಅಗತ್ಯವಾದ ಲೇಪನಗಳನ್ನು ತಯಾರಿಸುವುದು ನನಗೆ ಗೊತ್ತು. ಈ ಲೇಪನಗಳನ್ನು ಬಳಸಿ ಬಗೆಬಗೆಯಾಗಿ ಕೇಶವಿನ್ಯಾಸ ಮಾಡಬಲ್ಲೆ. ನಾನು ಹಲವಾರು ಬಗೆಯ ವರ್ಣವೈವಿಧ್ಯದ ಹೂವುಗಳಿಂದ ಸುಂದರವಾದ ಹೂವಿನ ಹಾರಗಳನ್ನು ಕಟ್ಟಬಲ್ಲೆ. ಸ್ವಲ್ಪ ಕಾಲ ನಾನು ಭಗವಾನ್ ಕೃಷ್ಣನ ಪತ್ನಿ ಸತ್ಯಭಾಮೆಯ ಬಳಿ ಕೆಲಸ ಮಾಡಿದ್ದುಂಟು. ಎಣೆಯಿಲ್ಲದ ಸುಂದರಿಯಾದ ದ್ರೌಪದಿಯ ಬಳಿಯೂ ಕೆಲಸ ಮಾಡಿದ್ದೇನೆ. ಒಳ್ಳೆಯ ಆಹಾರ ಮತ್ತು ಒಳ್ಳೆಯ ಉಡುಪುಗಳು ದೊರೆಯುವೆಡೆ ನಾನು ಕೆಲಸ ಮಾಡುತ್ತೇನೆ. ಸ್ವತಃ ದ್ರೌಪದಿಯೇ ನನ್ನನ್ನು ಮಾಲಿನಿ ಎಂದು ಕರೆದಿದ್ದರು. ಮಹಾರಾಣಿ, ನನ್ನ ಬಗ್ಗೆ ಸಂದೇಹ ಬೇಡ.'

ನೋಡುತ್ತಿರುವಂತೆ ತೋರುತ್ತಿದೆ. ಹೀಗಿರುವಾಗ ನಿನ್ನನ್ನು ನೋಡಿದ ಪುರುಷರ ಗತಿ ಏನು? ಇಂಥ ಮೋಹಕ ಚೆಲುವಿನಿಂದ ಯಾರನ್ನು ತಾನೆ ಜಯಿಸಲು ನಿನಗೆ ಅಸಾಧ್ಯವಾದೀತು? ವಿರಾಟರಾಜರು ನಿನ್ನನ್ನು ನೋಡಿದರೆ, ನನ್ನನ್ನು ತ್ಯಜಿಸಿ, ಸಾಮ್ರಾಜ್ಯ ಕೋಶ ಎಲ್ಲವನ್ನೂ ನಿನ್ನ ಪದತಲದಲ್ಲಿ ಸಮರ್ಪಿಸಿ ನಿನ್ನ ಗುಲಾಮನಾಗಬಯಸುವರು. ಮಂತ್ರಮುಗ್ಧಗೊಳಿಸುವ ಮಂದಹಾಸದ ಚೆಲುವೆಯೇ, ನಿನ್ನನ್ನು ಅರಮನೆಯ ರಾಣಿವಾಸಕ್ಕೆ ಸೇರಿಸಿಕೊಳ್ಳುವುದು ಆತ್ಮಘಾತಕವಾದೀತು. ಅದು ನನ್ನ ನಾಶಕ್ಕೂ ಎಡೆ ಮಾಡಿಕೊಡಬಹುದು.'



- ಶಿಲ್ಪ

III Year D.N.



## NPR, NRIC ಮತ್ತು CAA: ಭಾರತವನ್ನು ಕಳವಳಕ್ಕೆ ಕೆಡವಿದ 10 ನಿಗೂಢ ಅಕ್ಷರಗಳು

ಭಾರತ ಸರ್ಕಾರವು ಅನುಷ್ಠಾನಿಸಲು ಹೊರಟಿರುವ CAA ಎಂಬ ಕಾಯ್ದೆ ಹಾಗೂ NRC ಮತ್ತು NPR ಎಂಬ ಸಮೀಕ್ಷೆ - ನೋಂದಣಿ ಯೋಜನೆಗಳ ವಿರುದ್ಧ ದೇಶದಲ್ಲೆಡೆ ಭಾರೀ ಆಕ್ರೋಶ ಭುಗಿಲೆದ್ದಿದೆ. ದೇಶದ ಹೆಚ್ಚಿನಲ್ಲೆಡೆ ವಿದ್ಯಾರ್ಥಿಗಳು, ಯುವಜನರು ಮತ್ತು ತೀರಾ ವಿಭಿನ್ನ ಹಿನ್ನೆಲೆಯ ವಿವಿಧ ಗುಂಪು, ಪಂಗಡ, ಜಾತಿ ಮತ್ತು ಧರ್ಮಗಳ ಜನರು ಸರ್ಕಾರದ ಪ್ರಸ್ತುತ ಧೋರಣೆಗಳ ವಿರುದ್ಧ ಪ್ರತಿಭಟಿಸಲು ಬೀದಿಗಳಿದ್ದಾರೆ. ವಿಶೇಷವಾಗಿ ದೇಶದ ವಿವಿಧೆಡೆ ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಉಗ್ರ ಪ್ರತಿಭಟನೆಗೆ ಇಳಿದಿದ್ದಾರೆ. ಸಾಹಿತಿಗಳು ಮತ್ತು ಪತ್ರಕರ್ತರು ಮಾತ್ರವಲ್ಲ, ಆಡಳಿತ ರಂಗದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದು ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ಅನುಭವ ಇರುವ ಅನೇಕ ಹಿರಿಯ ನಿವೃತ್ತ ಅಧಿಕಾರಿಗಳು, ಮುತ್ಸದ್ಧಿಗಳು, ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಬುದ್ಧಿಜೀವಿಗಳು ಸರ್ಕಾರದ ಪ್ರಸ್ತಾವಗಳನ್ನು ಅಪ್ರಬುದ್ಧ, ಅತಾರ್ಕಿಕ, ಅಸಂಬದ್ಧ, ಅಪ್ರಾಯೋಗಿಕ, ಪಕ್ಷಪಾತಿ ಎಂದೆಲ್ಲ ಕರೆದು ಖಂಡಿಸುತ್ತಿದ್ದಾರೆ.

ಸ್ವತಃ ಆಡಳಿತಾರೂಢ NDA ಒಕ್ಕೂಟದ 13 ಸದಸ್ಯ ಪಕ್ಷಗಳ ಪೈಕಿ 10 ಪಕ್ಷಗಳು ಈ ವಿಷಯದಲ್ಲಿ ಈಗಾಗಲೇ ತಮ್ಮ ಭಿನ್ನಮತ ಪ್ರಕಟಿಸಿದ್ದು, ಸ್ಪಷ್ಟವಾಗಿ ಸರ್ಕಾರದ ವಿರುದ್ಧ ಹಾಗೂ ಜನತೆಯ ಪರ ನಿಂತಿವೆ. ಕೇಂದ್ರದ ದುರುದ್ದೇಶ ಪೂರಿತ ಯೋಜನೆಗಳನ್ನು ತಾವು ತಮ್ಮ ರಾಜ್ಯದಲ್ಲಿ ಅನುಷ್ಠಾನಿಸುವುದಿಲ್ಲ ಎಂದು ಹಲವು ರಾಜ್ಯ ಸರ್ಕಾರಗಳು ಘೋಷಿಸಿವೆ. ಹಲವು ಹೊರದೇಶಗಳಿಂದಲೂ ಸರ್ಕಾರಗಳ ಮತ್ತು ಮಾನವಹಕ್ಕು ಸಂಘಟನೆಗಳ ಕಡೆಯಿಂದ ಖಂಡನೆಗಳ ಸುರಿಮಳೆ ಹರಿದು ಬರುತ್ತಿದೆ.

### CAA ಎಂಬ ವಿರೋಧಾಭಾಸಗಳ ಕಂತೆ!

ನಾವು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ಮಾತನ್ನು ಮೋದಿ - ಶಾ ಸರ್ಕಾರದ ನಾಯಕರು ಪದೇ ಪದೇ ಮಂತ್ರದಂತೆ ಉಚ್ಚರಿಸುತ್ತಲಿರುತ್ತಾರೆ. ಆದರೆ ನಿಜವಾಗಿ CAA ಎಂಬುದು ಭಾರತದ ಮುಸ್ಲಿಮರನ್ನು ಪ್ರಚೋದಿಸಿ ಬೀದಿಗೆ ಇಳಿಸುವ ಮತ್ತು ಆ ಮೂಲಕ ದೇಶದಲ್ಲಿ ಉದ್ದಿಗ್ನತೆ ಸೃಷ್ಟಿಸುವ ಉದ್ದೇಶದಿಂದಲೇ ತರಲಾದ ಕಾಯ್ದೆ

ಎಂಬುದರಲ್ಲಿ ಈಗ ಯಾರಿಗೂ ಸಂದೇಹವಿಲ್ಲ. ಹೊಸ ಕಾಯ್ದೆ ಪ್ರಕಾರ 2015ಕ್ಕೆ ಮುನ್ನ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರ ಪೈಕಿ ಧರ್ಮದ ಆಧಾರದಲ್ಲಿ ನಡೆಯುವ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲು ಬಂದ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಮತಸ್ಥ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗುವುದು. ಇದರಲ್ಲಿರುವ ವಿರೋಧಾಭಾಸಗಳ ರಾಶಿ ನೋಡಿ:

1. ಅಸ್ಸಾಮ್ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳನ್ನು ಹೊರತುಪಡಿಸಿ ದೇಶದ ಬೇರೆಲ್ಲೂ ಅಕ್ರಮ ವಲಸಿಗರ ಸಮಸ್ಯೆ ಇಲ್ಲ ಇಂತಹದೊಂದು ಕಾಯ್ದೆ ತಂದು ದೇಶದಲ್ಲೆಡೆ ವಲಸಿಗರ ಸಮಸ್ಯೆ ಬಗೆಹರಿಸಬೇಕೆಂಬ ಬೇಡಿಕೆಯನ್ನು ಯಾರೂ ಮಂಡಿಸಿರಲಿಲ್ಲ. ಹೀಗಿರುವಾಗ ಸರ್ಕಾರವು ದೇಶದ ಎಷ್ಟೋ ಜ್ವಲಂತ ಸಮಸ್ಯೆಗಳನ್ನು ಮತ್ತು ಜನತೆಯ ಅದೆಷ್ಟೋ ಒಕ್ಕೂರಲ ಬೇಡಿಕೆಗಳನ್ನೆಲ್ಲಾ ಕಡೆಗಣಿಸಿ ಇಂತಹದೊಂದು ಅನಪೇಕ್ಷಿತ ಹಾಗೂ ವಿವಾದಾತ್ಮಕ ಕ್ರಮ ಕೈಗೊಂಡಿರುವುದು ಸರ್ಕಾರದ ಇರಾದೆಗಳ ಬಗ್ಗೆ ಜನರು ಶಂಕಿಸುವಂತೆ ಮಾಡಿದೆ.
2. ಪ್ರಸ್ತುತ ಮೂರು ನೆರೆ ದೇಶಗಳಿಂದ ಬರುವ ಮುಸ್ಲಿಮರನ್ನು ಮತ್ತು ನಾಸ್ತಿಕರನ್ನು ಪೌರತ್ವದ ಅರ್ಹತೆಯ ವ್ಯಾಪ್ತಿಯಿಂದ ಸಂಪೂರ್ಣ ಹೊರಗಿಡಲಾಗಿದೆ. ಇದು ನಿರಾಶ್ರಿತರ ಅಥವಾ ವಲಸಿಗರ ಮೇಲಿನ ಮಾನವೀಯ ಅನುಕಂಪದ ದೃಷ್ಟಿಯಿಂದ ಮಾಡಿದ ಕಾಯ್ದೆಯಾಗಿದ್ದರೆ ಈ ರೀತಿ ಕೆಲವರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಅಗತ್ಯವಿರಲಿಲ್ಲ. ದೌರ್ಜನ್ಯಕ್ಕೊಳಗಾಗಿ ಅಥವಾ ದೌರ್ಜನ್ಯದ ಭಯದಿಂದ ವಲಸೆ ಬಂದ ಎಲ್ಲರಿಗೆ ನಿಷ್ಪಕ್ಷವಾಗಿ ಪೌರತ್ವ ನೀಡ ಬಹುದಿತ್ತು.
3. ಅಫ್ಘಾನಿಸ್ತಾನ ಎಂಬ ದೂರದ ದೇಶವನ್ನು ಪಟ್ಟಿಯಲ್ಲಿ ಸೇರಿಸಿರುವ ಸರ್ಕಾರ, ತ್ರಿಲಂಕಾ, ಚೀನಾ, ನೇಪಾಳ, ಟಿಬೆಟ್, ಮ್ಯಾನ್ಮಾರ್, ಭೂತಾನ್ ಇತ್ಯಾದಿ ಹತ್ತಿರದ ನಾಡುಗಳನ್ನು ಪಟ್ಟಿಯಿಂದ ಹೊರಗಿಟ್ಟಿದೆ.

4. ಇದು ಹಿಂದೂಗಳ ಹಿತ ರಕ್ಷಿಸಲು ಮಾಡಿದ ಕಾಯ್ದೆ ಕೂಡ ಅಲ್ಲ. ಏಕೆಂದರೆ ಈ CAA ಕಾಯ್ದೆಯ ಪ್ರಕಾರ ಚೀನಾ, ಮ್ಯಾನ್ಮಾರ್, ಶ್ರೀಲಂಕಾ, ಟಿಬೆಟ್, ಭೂತಾನ್, ನೇಪಾಳ ಮುಂತಾದ ನೆರೆದೇಶಗಳಿಂದ ಬರುವ ಹಿಂದೂ ಅಕ್ರಮ ವಲಸಿಗರು ಯಾವ ಕಾರಣಕ್ಕೆ ಬಂದಿದ್ದರೂ ಅವರು ಭಾರತದ ಪೌರತ್ವಕ್ಕೆ ಅರ್ಹರಾಗುವುದಿಲ್ಲ.
5. ದೌರ್ಜನ್ಯ ಎಂಬುದು ಕೇವಲ ಧರ್ಮದ ಆಧಾರದಲ್ಲಿ ಮಾತ್ರ ನಡೆಯುವುದಲ್ಲ. ಭಾಷೆ, ಪ್ರದೇಶ, ಜನಾಂಗ, ಸಂಸ್ಕೃತಿ, ರಾಜಕೀಯ ಹೀಗೆ ಹಲವು ಕಾರಣಗಳಿಗಾಗಿ ದೌರ್ಜನ್ಯ ನಡೆಯುತ್ತದೆ. ಆದರೆ CAA ಕಾಯ್ದೆಯು ಕೇವಲ ಮತ ಧರ್ಮದ ಆಧಾರದಲ್ಲಿ ದೌರ್ಜನ್ಯ ಪೀಡಿತರಾದವರಿಗೆ ಮಾತ್ರ ಅನ್ವಯವಾಗುತ್ತದೆ. ಇತರ ಯಾವುದೇ ಬಗೆಯ ದೌರ್ಜನ್ಯದಿಂದ ಪೀಡಿತರಾದವರಿಗೆ ಅನ್ವಯವಾಗುವುದಿಲ್ಲ.
6. ಮುಸ್ಲಿಮರನ್ನು ಹೊರಗೆಟ್ಟಿರುವುದಕ್ಕೆ ಕಾರಣವೇನು? ಎಂದು ಕೇಳಿದರೆ ಸರಕಾರ, ಅವರಿಗೆ ಹೋಗಲು ಬೇಕಾದಷ್ಟು ಮುಸ್ಲಿಮ್ ದೇಶಗಳಿವೆ ಎಂಬ ವಾದ ಮಂಡಿಸುತ್ತಿದೆ. ಈ ವಾದ ತೀರಾ ಅಸಂಬಂಧವಾಗಿದೆ. ಏಕೆಂದರೆ ಜಗತ್ತಿನ ಯಾವ ಮುಸ್ಲಿಮ್ ದೇಶವೂ, ಭಾರತದಲ್ಲಿರುವ ವಿದೇಶಿ ಮುಸ್ಲಿಮ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿಲ್ಲ. ಮಾತ್ರವಲ್ಲ ಅವರಿಗೆ ತಾನು ಆಶ್ರಯ ನೀಡುವುದಾಗಿ ಯಾವುದೇ ಮುಸ್ಲಿಮ್ ದೇಶವು ಭಾರತದ ಜೊತೆ ಯಾವುದೇ ಒಡಂಬಡಿಕೆಯನ್ನೂ ಮಾಡಿಕೊಂಡಿಲ್ಲ. ಅಲ್ಲದೆ ಈ ತರ್ಕ ಪ್ರಕಾರ ಕ್ರೈಸ್ತರು ಮತ್ತು ಬೌದ್ಧರನ್ನೂ ಪಟ್ಟಿಯಿಂದ ಹೊರಗೆಡಬೇಕಾಗುತ್ತದೆ. ಏಕೆಂದರೆ ಜಗತ್ತಿನಲ್ಲಿ ನೂರಕ್ಕೂ ಹೆಚ್ಚು ಕ್ರೈಸ್ತ ಬಾಹುಳ್ಯದ ದೇಶಗಳಿವೆ ಮತ್ತು ಬೌದ್ಧ ಬಾಹುಳ್ಯದ ಕನಿಷ್ಠ 7 ದೇಶಗಳಿವೆ (ಭೂತಾನ್, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಥಾಯ್ಲ್ಯಾಂಡ್, ಶ್ರೀಲಂಕಾ, ಮಂಗೋಲಿಯಾ). ನಿಜಕ್ಕೂ ಮಾನವೀಯತೆಯೇ ಈ ಕಾಯ್ದೆಯ ಹಿಂದಿನ ಪ್ರೇರಣೆಯಾಗಿದ್ದರೆ ಈ ರೀತಿ ರೋಹಿಂಗ್ಯಾದ ಮುಸ್ಲಿಮ್ ನಿರಾಶ್ರಿತರನ್ನು ಶ್ರೀಲಂಕಾದ ತಮಿಳು ಹಿಂದೂ ವಲಸಿಗರನ್ನು, ಟಿಬೆಟ್‌ನ ಬೌದ್ಧರನ್ನು - ಹೀಗೆ ನಿಜಕ್ಕೂ ಪೌರತ್ವಕ್ಕೆ ಅರ್ಹರಾಗಿದ್ದ ಅನೇಕರನ್ನು ಮತ, ಪ್ರದೇಶ ಮತ್ತು ದೌರ್ಜನ್ಯದ ಸ್ವರೂಪದ ಆಧಾರದಲ್ಲಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆಡುವುದಕ್ಕೆ ಯಾವ ಔಚಿತ್ಯವೂ ಇಲ್ಲ.
7. ಇತರ ದೇಶಗಳಲ್ಲಿ ಪಕ್ಷಪಾತಕ್ಕೆ ತುತ್ತಾದವರಿಗೆ ಆಶ್ರಯ ನೀಡಲು ಹೊರಟಿರುವ ನಮ್ಮ ಸರಕಾರ ಸ್ವತಃ ತನ್ನ ಪಕ್ಷಪಾತಿ ಧೋರಣೆಗಳಿಗೆ ಕುಖ್ಯಾತವಾಗಿದೆ. ಭಾರತದಲ್ಲಿ ಜಾತಿ ಧರ್ಮಗಳ ಹೆಸರಲ್ಲಿ ನಡೆಯುವ ಪಕ್ಷಪಾತ, ದೌರ್ಜನ್ಯ ಮತ್ತು ಸಮೂಹ ಹತ್ಯೆ, ಸಾಮೂಹಿಕ ಅತ್ಯಾಚಾರ ಮುಂತಾದ ಘೋರ ಅಪರಾಧಗಳ ಪ್ರಮಾಣ ಕಳವಳಕಾರಿ ಮಟ್ಟದಲ್ಲಿದೆ. ಅದನ್ನು ನಿಯಂತ್ರಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ಸ್ವತಃ ತನ್ನ ನೆಲದಲ್ಲಿ ನ್ಯಾಯ ಸ್ಥಾಪನೆ ಮಾಡಿ, ಜಾತಿ, ಧರ್ಮಗಳ ಆಧಾರದಲ್ಲಿ ನಡೆಯುವ ದೌರ್ಜನ್ಯಗಳಿಂದ ತನ್ನ ಪ್ರಜೆಗಳನ್ನು ರಕ್ಷಿಸಬೇಕಾಗಿದ್ದ ಸರಕಾರವು ಆ ತನ್ನ ಕರ್ತವ್ಯವನ್ನು ಕಡೆಗಣಿಸಿ ಈ ರೀತಿ ನೆರೆದೇಶಗಳಿಂದ ಬಂದ ನಿರಾಶ್ರಿತರಿಗೆ ಕೊಡೆ ಹಿಡಿಯಲು ಹೊರಡುವ ಮೂಲಕ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗಿದೆ.
8. ನೆರೆಯ ಮೂರು ದೇಶಗಳಲ್ಲಿ ಧರ್ಮದ ಆಧಾರದಲ್ಲಿ ದೌರ್ಜನ್ಯ ಎದುರಿಸಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿರುವ ನಿರ್ದಿಷ್ಟ ಧರ್ಮಗಳ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದೇ ನಿಜಕ್ಕೂ ಸರಕಾರದ ಉದ್ದೇಶವಾಗಿದ್ದರೆ, ಅಂತಹ ವಲಸಿಗರಿಂದ ಪೌರತ್ವಕ್ಕಾಗಿ ಅರ್ಜಿ ಪಡೆದು ಅವರಿಗೆ ಪೌರತ್ವ ನೀಡಿ ಬಿಡಬಹುದಿತ್ತು. ಇಷ್ಟು ಸರಳ ದಾರಿಯನ್ನು ಬಿಟ್ಟು ಕೇವಲ ಕೆಲವರಿಗೆ ಪೌರತ್ವ ನೀಡುವ ಹೆಸರಲ್ಲಿ ಸರಕಾರವು ಈ ಬೃಹತ್ ದೇಶದ ಹತ್ತಾರು ಕೋಟಿ ನಾಗರಿಕರನ್ನು ಪೌರತ್ವ ಪರೀಕ್ಷೆಗೆ ಒಳಪಡಿಸಲು ಹೊರಟಿರುವುದನ್ನು ಒಂದೋ ಹುಚ್ಚಾಟವೆಂದು ಕರೆಯಬೇಕಾಗುತ್ತದೆ ಅಥವಾ ಇದರ ಹಿಂದೆ ತೀರಾ ಅಪಾಯಕಾರಿಯಾದ ಯಾವುದೋ ದುಷ್ಟ ಸಂಚು ಅಡಗಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.
9. ಒಂದು ವೇಳೆ ದೇಶದಲ್ಲಿರುವ ವಿದೇಶಿ ಮೂಲದ ಅಕ್ರಮ ವಲಸಿಗರನ್ನು ಗುರುತಿಸುವುದಕ್ಕಾಗಿ ಸರಕಾರ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದಾದರೆ ಈ ಪ್ರಕ್ರಿಯೆಯಲ್ಲಿ ದೇಶದ ಕೋಟ್ಯಂತರ ಬಡ, ಗ್ರಾಮೀಣ ಮತ್ತು ಅವಿದ್ಯಾವಂತ ಪೌರರು ಕೇವಲ ಕೆಲವು ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಪೌರತ್ವ ಕಳೆದುಕೊಂಡು ಬಲಿಪಶುಗಳಾಗದಂತೆ ಖಾತರಿ ಪಡಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದ್ದು ಸರಕಾರ ಅಂತಹ ಯಾವುದೇ ಮುಂಜಾಗೃತೆ ವಹಿಸಿಲ್ಲ.





10. ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಪೌರತ್ವ ನೀಡುವ ವಿಷಯದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಭಾರತೀಯ ಸಂವಿಧಾನದ ಮೂಲಭೂತ ತತ್ವಗಳ ಮಾತ್ರವಲ್ಲ ಅದರ ಮೂಲ ಸ್ಪೂರ್ತಿಯ ಘೋರ ಉಲ್ಲಂಘನೆಯಾಗಿದೆ.

### NRC ಎಂಬ ಕಪಿ ಚೇಷ್ಟೆ

NRC (ರಾಷ್ಟ್ರೀಯ ಪೌರತ್ವದ ನೋಂದಣಿ)ಯ ಹಿಂದೊಂದು ದೀರ್ಘ ಇತಿಹಾಸವೇ ಇದೆ. 1947ರಲ್ಲಿ ದೇಶ ವಿಭಜನೆಯಾದಾಗ ಭಾರತದಿಂದ ಲಕ್ಷಾಂತರ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋದರು ಮತ್ತು ಬಾಂಗ್ಲಾದೇಶ (ಆಗಿನ ಪೂರ್ವ ಪಾಕಿಸ್ತಾನ)ದಿಂದ ಲಕ್ಷಾಂತರ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಪ್ರಸ್ತುತ ಬಂಗಾಳಿ ವಲಸಿಗರ ಬಗ್ಗೆ ಅಸ್ಸಾನ ಸ್ಥಳೀಯ ಜನರಲ್ಲಿ ಮೊದಲಿಂದಲೇ ಅಸಮಾಧಾನವಿತ್ತು. ಅವರಿಂದಾಗಿ ತಮ್ಮ ಭಾಷೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ದೂರುತ್ತಿದ್ದರು. 1979ರಲ್ಲಿ ಪ್ರಸ್ತುತ ವಲಸಿಗರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳಿಸಬೇಕು ಮತ್ತು ಅಸ್ಸಾಮ್ ರಾಜ್ಯವನ್ನು ವಲಸಿಗ ಮುಕ್ತ ರಾಜ್ಯವಾಗಿಸಬೇಕೆಂದು ಆಗ್ರಹಿಸಿ ಭಾರೀ ಚಳವಳಿಯೊಂದು ಆರಂಭವಾಯಿತು. ಅಸ್ಸಾಮ್‌ನಲ್ಲಿರುವ ವಲಸಿಗರೆಲ್ಲ ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಎಂಬ ಸುಳ್ಳು ಸುದ್ದಿಯನ್ನು ಆ ವೇಳೆ ದೇಶದೆಲ್ಲೆಡೆ ಹಬ್ಬಲಾಗಿತ್ತು. ಹಲವರು ಆಸುಳ್ಳನ್ನು ನಂಬಿದ್ದರು. ಆದರೆ ನಿಜವಾಗಿ ಅಲ್ಲಿದ್ದ ವಲಸಿಗರಲ್ಲಿ ಹೆಚ್ಚಿನವರೆಲ್ಲಾ ಹಿಂದೂಗಳಾಗಿದ್ದರು. 6 ವರ್ಷಗಳ ಕಾಲ ಮುಂದುವರಿದ ವಲಸಿಗ ವಿರೋಧಿ ಚಳವಳಿಯು ಕ್ರಮೇಣ ತೀವ್ರ ಸ್ವರೂಪ ತಾಳಿತ್ತು. ಕೊನೆಗೆ 1985ರಲ್ಲಿ ಕೇಂದ್ರ ಸರ್ಕಾರವು ಚಳವಳಿಗಾರರ ಹಲವು ಬೇಡಿಕೆಗಳನ್ನು ಒಪ್ಪಿ ಒಂದು ಸಂಧಾನ ನಡೆಸಿತು. ಆ ಪ್ರಕಾರ ಅಸ್ಸಾಮ್‌ನಲ್ಲಿ NRC ಜಾರಿಗೊಳಿಸಿ 1971 ಮಾರ್ಚ್ 25ರ ಬಳಿಕ ಅಸ್ಸಾಮಿಗೆ ಬಂದು ನೆಲೆಸಿದ ವಿದೇಶಿ ಮೂಲದ ವಲಸಿಗರನ್ನು ಗುರುತಿಸಿ ಅವರನ್ನು ಒಂದೋ ಅವರ ಮೂಲ ದೇಶಕ್ಕೆ ರವಾನಿಸಲಾಗುವುದು ಅಥವಾ ಡಿಟೆನ್ಯನ್ ಕೇಂದ್ರಗಳಲ್ಲಿ ಬಂಧಿಸಿಡಲಾಗುವುದು ಎಂದು ಘೋಷಿಸಲಾಯಿತು. ಆದರೆ ವಲಸಿಗರನ್ನು ಗುರುತಿಸುವ ಪ್ರಕ್ರಿಯೆ ಮಾತ್ರ ಸತತ ಮುಂದೂಡಿಕೆಗಳಿಗೆ ತುತ್ತಾಗಿ ಬಹುಕಾಲ ಅತಂತ್ರ ಸ್ಥಿತಿಯಲ್ಲೇ ಉಳಿಯಿತು.

1999 ನವೆಂಬರ್ ತಿಂಗಳಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರ್ಕಾರವು ಅಸ್ಸಾಮ್‌ನಲ್ಲಿ NRCಯನ್ನು ನವೀಕರಿಸಲು

ನಿರ್ಧರಿಸಿತು. ಆದರೆ ಯಾವುದೇ ಮುನ್ನಡೆ ಸಾಧಿಸಲಿಲ್ಲ. ಇದಾಗಿ 11 ವರ್ಷಗಳ ಬಳಿಕ 2010ರಲ್ಲಿ ಅಸ್ಸಾಮಿನ ಚಾಯ್ ಗಾಂವ್ ಮತ್ತು ಬಾರ್‌ಪೇಟ ಎಂಬ ಎರಡು ಸ್ಥಳಗಳಲ್ಲಿ NRCಗಾಗಿ ಪ್ರಯೋಗಾತ್ಮಕ ಸಮೀಕ್ಷೆ ಆರಂಭವಾಯಿತು. ಈ ಪೈಕಿ ಚಾಯ್‌ಗಾಂವ್‌ನಲ್ಲಿ ಪ್ರಯೋಗ ಯಶಸ್ವಿಯಾಯಿತು. ಆದರೆ ಬಾರ್‌ಪೇಟದಲ್ಲಿ ಹಿಂಸಾತ್ಮಕ ಪ್ರತಿರೋಧ ನಡೆದು 4 ಮಂದಿ ಹತರಾದರು. ಸಮೀಕ್ಷೆಯ ಚಟುವಟಿಕೆಯನ್ನು ಅಲ್ಲಿಗೆ ಕೈ ಬಿಡಲಾಯಿತು. 2013ರಲ್ಲಿ ಪ್ರಸ್ತುತ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಬೇಕೆಂದು ಸುಪ್ರೀಂ ಕೋರ್ಟು ಕೇಂದ್ರ ಮತ್ತು ಅಸ್ಸಾಮ್ ಸರ್ಕಾರಗಳಿಗೆ ಆದೇಶ ನೀಡಿತು. ಈ ಕುರಿತು ಹಲವು ತಕರಾರುಗಳ ಬಳಿಕ 2015ರಲ್ಲಿ ಕೊನೆಗೂ ಅಸ್ಸಾಮ್‌ನಲ್ಲಿ NRC ನವೀಕರಣದ ಪ್ರಕ್ರಿಯೆ ಅಂದರೆ ವಿದೇಶೀಯರು ಯಾರೆಂಬುದನ್ನು ಗುರುತಿಸುವ ಕಾರ್ಯಾಚರಣೆ ಆರಂಭವಾಯಿತು. 52,000 ಮಂದಿ ಸರ್ಕಾರೀ ನೌಕರರನ್ನು ತೊಡಗಿಸಿ, ಮಾತ್ರವಲ್ಲ 1,220 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ವ್ಯಯಿಸಿ ನಡೆಸಲಾದ ಈ ಕಾರ್ಯಾಚರಣೆ ತೀರಾ ದೋಷಪೂರ್ಣ ಹಾಗೂ ವಿಫಲವಾಗಿತ್ತು ಎಂಬುದು, ಇಂತಹದೊಂದು ಕಾರ್ಯಾಚರಣೆಗಾಗಿ ಹಿಂದೊಮ್ಮೆ ಆಗ್ರಹಿಸಿದ್ದ ಅಸ್ಸಾಮ್ ಗಣ ಪರಿಷದ್ ಸಹಿತ ಹೆಚ್ಚಿನೆಲ್ಲರ ಅಭಿಪ್ರಾಯವಾಗಿದೆ. ಅಲ್ಲಿ ಈ ಕಾರ್ಯಾಚರಣೆಯ ವೇಳೆ ಜನಸಾಮಾನ್ಯರಿಗೆ ನೀಡಲಾದ ಕಿರುಕುಳ ಹಾಗೂ ಅಧಿಕಾರಿಗಳು ನಡೆಸಿದ ಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ಮತ್ತು ಎಡವಟ್ಟುಗಳು ಜನರಲ್ಲಿ ಈ ಒಟ್ಟು ಪ್ರಕ್ರಿಯೆಯ ಕುರಿತಂತೆ ಜಿಗುಪ್ಸೆ ಮೂಡಿಸಿವೆ. ಹಾಗೆಯೇ ಒಂದು ಪುಟ್ಟ ರಾಜ್ಯದಲ್ಲಿ ಇಷ್ಟೊಂದು ದುಬಾರಿಯಾದ ಮತ್ತು ವಿಫಲವಾದ ಈ ಕಾರ್ಯಾಚರಣೆಯನ್ನು ದೇಶದಾದ್ಯಂತ ನಡೆಸಲು ಹೊರಟರೆ ಅದು ಎಷ್ಟು ದುಬಾರಿಯಾದೀತು ಮತ್ತು ಅದರ ವೈಫಲ್ಯ ಇಷ್ಟೊಂದು ದೊಡ್ಡ ಮಟ್ಟದ ರಾಷ್ಟ್ರೀಯ ಹತಾಶೆಗೆ ಕಾರಣವಾದೀತು ಎಂದು ಸಂವೇದನಾಶೀಲ ನಾಗರಿಕರು ಆತಂಕಿತರಾಗಿದ್ದಾರೆ.

ಅಸ್ಸಾಮ್‌ನಲ್ಲಿ ಈ ಕಾರ್ಯಾಚರಣೆಯ ಕೊನೆಯಲ್ಲಿ ಒಟ್ಟು ಸುಮಾರು 19 ಲಕ್ಷ ಮಂದಿಯನ್ನು ಅಕ್ರಮ ವಲಸಿಗರೆಂದು ಗುರುತಿಸಲಾಗಿದ್ದು ಅವರಲ್ಲಿ ಸುಮಾರು ಶೇ. 75 ಮಂದಿ ಹಿಂದೂಗಳಾಗಿದ್ದಾರೆ. ಹೀಗೆ ವಲಸಿಗರು ಅಥವಾ ವಿದೇಶೀಯರು ಎಂದು ಗುರುತಿಸಲ್ಪಟ್ಟವರು ಮುಸ್ಲಿಮರಿರಲಿ, ಹಿಂದೂಗಳಿರಲಿ, ಅವರೆಲ್ಲಾ ನಿಜಕ್ಕೂ ವಲಸಿಗರು ಅಥವಾ ವಿದೇಶಿಗಳೆಂದು ಖಚಿತವಾಗಿ ಹೇಳುವಂತಿಲ್ಲ. ಅವರಲ್ಲಿ ಅದೆಷ್ಟೋ ಮಂದಿ ಪರಂಪರಾಗತವಾಗಿ ಇದೇ ನೆಲಕ್ಕೆ ಸೇರಿದವರು. ಆದರೆ ಬಡ, ಕಾರ್ಮಿಕ, ಕೃಷಿಕ ಅಥವಾ ನಿರ್ವಸಿತ ಹಿನ್ನೆಲೆಯ ಈ

ಮಂದಿಗೆ ಸರ್ಕಾರ ಕೇಳುವ ಎಲ್ಲ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಅಷ್ಟೇ. ಕೇವಲ ಈ ಕಾರಣಕ್ಕಾಗಿ ಅವರನ್ನು ಈ ರೀತಿ ವಿದೇಶೀಕರಿಸಲಾಗಿದೆ. ಇದೀಗ ಇಂತಹ ದುರಂತವನ್ನು ಇಡೀ ದೇಶಕ್ಕೆ ವಿಸ್ತರಿಸಿ ದಾಖಲೆ ಪತ್ರಗಳಿಲ್ಲದ ಬಡ, ಹಿಂದುಳಿದ, ಬುಡಕಟ್ಟು ಹಾಗೂ ಆದಿವಾಸಿ ವರ್ಗಗಳಿಗೆ ಸೇರಿದ ಕೋಟ್ಯಂತರ ಭಾರತೀಯರ ಪೌರತ್ವ ಕಿತ್ತುಕೊಳ್ಳಲು ಹೊರಟವರ ಬಗ್ಗೆ ಏನನ್ನೋಣ?

ಅಸ್ಸಾಮ್‌ನಲ್ಲಿ NRC ಕಾರ್ಯಾಚರಣೆಯಿಂದಾದ ಒಂದು ಅನಿರೀಕ್ಷಿತ ಲಾಭವೇನೆಂದರೆ ಅಸ್ಸಾಮ್‌ನಲ್ಲಿ 60 ಲಕ್ಷದಿಂದ 2.5 ಕೋಟಿಯಷ್ಟು ಬಂಗಾಳಿ ಮೂಲದ ಮುಸ್ಲಿಮ್ ಅಕ್ರಮ ವಲಸಿಗರು ಇದ್ದಾರೆ ಎಂದು ಹಲವು ದಶಕಗಳಿಂದ ಸಂಘ ಪರಿವಾರದವರೇ ದೇಶದಲ್ಲೆಡೆ ವ್ಯಾಪಕ ಪ್ರಚಾರ ಮಾಡಿದ್ದ ವದಂತಿಯು ಅಪ್ಪಟ ಸುಳ್ಳಾಗಿತ್ತು ಎಂಬುದೀಗ ಅಸ್ಸಾಮ್ ಮಾತ್ರವಲ್ಲ ಒಟ್ಟು ದೇಶದ ಜನತೆಗೆ ಮನವರಿಕೆಯಾಗಿ ಬಿಟ್ಟಿದೆ. ಹಾಗೆಯೇ, ವಲಸಿಗರೆಲ್ಲಾ ಮುಸ್ಲಿಮರು ಮತ್ತು ಮುಸ್ಲಿಮರೆಲ್ಲಾ ವಲಸಿಗರೆಂದು ಚಿತ್ರಿಸಲು ಶ್ರಮಿಸಿದವರ ಬಣ್ಣ ಬಯಲಾಗಿದೆ. NRCಯಿಂದ ತೊಂದರೆಯೇನಾದರೂ ಇದ್ದರೆ ಅದು ಮುಸ್ಲಿಮರಿಗೆ ಮಾತ್ರ ಎಂದು ನಂಬಿಕೊಂಡು ನೆಮ್ಮದಿಯಿಂದ ಇದ್ದವರಿಗೆಲ್ಲಾ ಆಘಾತವಾಗಿದೆ.

### ಪ್ರಾದೇಶಿಕ NRCಯಿಂದ ರಾಷ್ಟ್ರೀಯ NRCಗೆ ಹಠಾತ್ ಜಿಗಿತ

ಸಾಮಾನ್ಯವಾಗಿ ಒಂದು ಪ್ರಯೋಗ ಒಂದೆಡೆ ಯಶಸ್ವಿಯಾದರೆ ಮಾತ್ರ ಅದನ್ನು ಇನ್ನೊಂದು ಕಡೆ ಅನುಷ್ಠಾನಿಸಲಾಗುತ್ತದೆ. ಪ್ರಯೋಗದ ಉದ್ದೇಶವೇ ಅದು. ಪ್ರಯೋಗದಲ್ಲಿ ವಿಫಲವಾದ ಯೋಜನೆಯನ್ನು ಒಂದೋ ಕೈಬಿಡಲಾಗುತ್ತದೆ ಅಥವಾ ಪರಿಷ್ಕರಿಸಲಾಗುತ್ತದೆ. ಆದರೆ NRC (ರಾಷ್ಟ್ರೀಯ ಪೌರತ್ವ ನೋಂದಣಿ)ಯ ವಿಷಯದಲ್ಲಿ ಮೋದಿ ಸರ್ಕಾರವು ವಿಚಿತ್ರ ಧೋರಣೆ ಅನುಸರಿಸಿದೆ. ಅದು ಒಂದೆಡೆ ವಿಫಲವಾದ ಕಾಯ್ದೆಯನ್ನೇ ಇನ್ನಷ್ಟು ಸಂಕೀರ್ಣಗೊಳಿಸಿ ಎಲ್ಲೆಡೆ ಅನುಷ್ಠಾನಿಸಲು ಹೊರಟಿದೆ.

ನೋಟು ಅಮಾನ್ಯಗೊಳಿಸುವ (Demonetisation) ದುಸ್ಸಾಹಸ ಮಾಡಿ ತನ್ನ ಕೈಸುಟ್ಟುಕೊಂಡ, ಮಾತ್ರವಲ್ಲ ದೇಶವಾಸಿಗಳ ಕೈ ಮತ್ತು ಕಿವಿಗಳನ್ನೂ ಸುಟ್ಟು ಬಿಟ್ಟ ಸರ್ಕಾರವು ಆ ದುರಂತದಿಂದ ಪಾರ ಕಲಿಯುವ ಬದಲು ಇದೀಗ ಕೋಟ್ಯಂತರ ಭಾರತೀಯರ ಪೌರತ್ವವನ್ನೇ ಅಮಾನ್ಯ (Decitizenisation) ಗೊಳಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದೆ.

ಕೇವಲ ಅಸ್ಸಾಮ್‌ಗೆ ಸಂಬಂಧಿಸಿದ್ದ NRCಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸಲು, ಕೇಂದ್ರ ಸರ್ಕಾರವು ಅದನ್ನು

ಪರಿಷ್ಕರಿಸಿ NRIC (ನ್ಯಾಷನಲ್ ರಿಜಿಸ್ಟರ್ಡ್ ಆಫ್ ಇಂಡಿಯನ್ ಸಿಟಿಜನ್ಸ್)ಯನ್ನು ರೂಪಿಸಿದೆ.

ನಿಜವಾಗಿ NRC ಮತ್ತು NRIC ಎಂಬ ಎರಡೂ ಯೋಜನೆಗಳ ಬೇರುಗಳು, 2003ರಲ್ಲಿ ಕೇಂದ್ರದಲ್ಲಿದ್ದ ವಾಜಪೇಯಿ NDA ನೇತೃತ್ವದ ಸರ್ಕಾರವು, 1955ರ ಪೌರತ್ವ ಕಾಯ್ದೆ (1955 Act)ಯಲ್ಲಿ ನಡೆಸಿದ ತಿದ್ದುಪಡಿಗಳು ಮತ್ತು ಆ ವರ್ಷ ಅವರ ಸರ್ಕಾರವೇ ರಚಿಸಿದ 2003ರ ಪೌರತ್ವ ಸಂಬಂಧಿ ನಿಯಮ (2003 Rules)ಗಳಲ್ಲಿ ಅಡಗಿವೆ. ಮೂಲತಃ ತೀರಾ ಅಲ್ಪಸಂಖ್ಯೆಯ ಒಂದು ಸಣ್ಣ ವರ್ಗದ ಹಿತಾಸಕ್ತಿ ಕಾಪಾಡಲು ಅಸ್ತಿತ್ವಕ್ಕೆ ಬಂದಿದ್ದ ಸಂಘ ಪರಿವಾರವು ತನ್ನ ಹಿತಾಸಕ್ತಿಗಳಿಗೆ ಅಡ್ಡ ಬರುವ ಎಲ್ಲರನ್ನೂ ಅನ್ಯರು, ಹೊರಗಿನವರು, ಶಂಕಿತರು, ದೇಶದ್ರೋಹಿಗಳು ಎಂದೆಲ್ಲಾ ಕರೆಯುತ್ತಾ ಬಂದಿದೆ. ಅದೇ ಪರಿವಾರದ ಮಾರ್ಗದರ್ಶನದಂತೆ.

ವಾಜಪೇಯಿ ಸರ್ಕಾರವು NPR ಮತ್ತು NRICಗಳ ಬೀಜ ಬಿತ್ತಿತು. ಅದು 2003ರ ಪೌರತ್ವ ಸಂಬಂಧಿ ನಿಯಮಗಳಲ್ಲಿ ಸರ್ಕಾರವು ತಾನು ನಿರ್ಧರಿಸುವ ಸಮಯದಲ್ಲಿ ಜನಸಂಖ್ಯಾ ದಾಖಲೆಯನ್ನು ತಯಾರಿಸಬಹುದು ಮತ್ತು ಸ್ಥಳೀಯ ರಿಜಿಸ್ಟ್ರಾರ್ ಅವರು ಜನಸಂಖ್ಯಾ ದಾಖಲೆಯಲ್ಲಿ ಒಳಗೊಂಡಿರುವ ಪ್ರತಿಯೊಂದು ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ, ಸಂಶಯಾಸ್ಪದ ಎಂದು ತೋರುವ ಪ್ರಕರಣಗಳಲ್ಲಿ ಹಾಗೆಂದು ದಾಖಲಿಸುವರು ಎಂದು ನಮೂದಿಸಲಾಗಿದೆ. (ಪೌರತ್ವ ನಿಯಮಗಳು 3(4) ಮತ್ತು 4(3)). ಇದೀಗ ಮೋದಿ ಪಾಳಯವು, ಅಂದಿನ ವಾಜಪೇಯಿ ಸರ್ಕಾರವು ಸದ್ದುಗದ್ದಲವಿಲ್ಲದೆ ಮಾಡಿದ ಅಪೂರ್ಣ ಕಾರ್ಯಾಚರಣೆಯನ್ನು ಪೂರ್ಣರೂಪದಲ್ಲಿ ಕಾರ್ಯಗತಗೊಳಿಸಲು ಹೊರಟಿದೆ.

CAA, NRC ಮತ್ತು NRICಗಳ ನಡುವಣ ನಂಟು ಹಾಗೂ ಅವುಗಳ ಹಿಂದೆ ಅಡಗಿರುವ ಸಮಾಜವನ್ನು ವಿಂಗಡಿಸುವ ಸಂಚನ್ನು ಅರಿಯಲು ಬೇರೆಲ್ಲೂ ಹೋಗಬೇಕಾಗಿಲ್ಲ. ಕೇವಲ ಗೃಹ ಸಚಿವ ಅಮಿತ್ ಶಾರ ಹೇಳಿಕೆಗಳನ್ನೇ ಗಮನಿಸಿದರೆ ಸಾಕು ಗುಟ್ಟು ಬಯಲಾಗಿ ಬಿಡುತ್ತದೆ.

ಅವರು ಕಳೆದ ವರ್ಷ ಮೇ 1ರಂದು “ಮೊದಲು ನಾವು ಪೌರತ್ವ ತಿದ್ದುಪಡಿ ಕಾಯ್ದೆ (CAA)ಯನ್ನು ತರುತ್ತೇವೆ ಮತ್ತು ನೆರೆ ದೇಶಗಳಿಂದ ಬಂದಿರುವ ಎಲ್ಲ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡುತ್ತೇವೆ. ಆ ಬಳಿಕ ನಾವು NRC ತಂದು ಪ್ರತಿಯೊಬ್ಬ ನುಸುಳುಕೋರರನ್ನು ಗುರುತಿಸಿ ಅವರನ್ನು ನಮ್ಮ ತಾಯಿನಾಡಿನಿಂದ ಹೊರದಬ್ಬುತ್ತೇವೆ” ಎಂದು ಟ್ವೀಟ್ ಮಾಡಿದ್ದರು.



**NPR ಎಂಬ ನಿಗೂಢ ಕವಾಯತ್ತು**

2021ರಲ್ಲಿ ನಡೆಯಬೇಕಾಗಿರುವ ದೇಶವ್ಯಾಪಿ ಜನಗಣತಿ ಗಾಗಿ ಕೇಂದ್ರ ಸರ್ಕಾರವು 8,700 ಕೋಟಿ ರೂಪಾಯಿಗಳ ದೈತ್ಯ ಮೊತ್ತವನ್ನು ಮುಂಗಡವಾಗಿ ಮೀಸಲಿಟ್ಟಿದೆ. ಜೊತೆಗೆ, NPR (ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ಸ್ ಅಥವಾ ರಾಷ್ಟ್ರೀಯ ಜನಸಂಖ್ಯಾ ದಾಖಲೆ) ಎಂಬ ನಿಗೂಢ ಕಾರ್ಯಾಚರಣೆಗಾಗಿ 3,900 ಕೋಟಿ ರೂಪಾಯಿಗಳ ಇನ್ನೊಂದು ಬೃಹತ್ ಮೊತ್ತವನ್ನು ಮೀಸಲಿಟ್ಟಿದೆ. 1872ರಲ್ಲಿ ಆರಂಭವಾದ ದಶವಾರ್ಷಿಕ ಜನಗಣತಿಯು ಈ ಹಿಂದೆ 15 ಬಾರಿ ನಡೆದಿದ್ದು 16ನೇ ಜನಗಣತಿ 2021 ಮಾರ್ಚ್ 9ರಂದು ಆರಂಭಗೊಂಡು ಅದೇ ತಿಂಗಳ 28ರಂದು ಪೂರ್ಣಗೊಳ್ಳಲಿದೆ. ಈ ದಶವಾರ್ಷಿಕ ಪ್ರಕ್ರಿಯೆಗೆ ಈ ಬಾರಿ ಒಟ್ಟು 12,000 ಕೋಟಿ ರೂಪಾಯಿ ಖರ್ಚಾಗುತ್ತದೆ ಮತ್ತು ಸುಮಾರು 33 ಲಕ್ಷ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ತೊಡಗಿಸಬೇಕಾಗುತ್ತದೆ. NPR ಜನಗಣತಿಯ ಪೂರ್ವ ಸಿದ್ಧತೆಯಾಗಿದ್ದು ಅದು 2020ರ ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡು ಸೆಪ್ಟೆಂಬರ್‌ನಲ್ಲಿ ಮುಗಿಯಲಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ರಾಜಕೀಯ ಮತ್ತು ಆಡಳಿತದ ಒಳಲೋಕವನ್ನು ಚೆನ್ನಾಗಿ ಬಲ್ಲ ಹಲವು ಅನುಭವಸ್ಥ ತಜ್ಞರು “ಈ ವಿಷಯದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ, ದೇಶಕ್ಕೆ NPRನ ಯಾವ ಅಗತ್ಯವೂ ಇಲ್ಲ, ಹಾಗೆಯೇ, ಜನಗಣತಿ ಹಾಗೂ NPR ಮಧ್ಯೆ ಯಾವ ನಂಟೂ ಇಲ್ಲ, ನಿಜವಾಗಿ NPR ಎಂಬುದು ವಿವಾದಾತ್ಮಕ NRICಯ ಪೀಠಿಕೆಯಾಗಿದೆ” ಎನ್ನುತ್ತಿದ್ದಾರೆ.

ಅಧಿಕೃತ ಸರ್ಕಾರಿ ಪ್ರಕಟನೆಗಳ ಪ್ರಕಾರ NPRನ ಉದ್ದೇಶ, ಭಾರತದಲ್ಲಿರುವ ‘ಸಾಮಾನ್ಯ ನಿವಾಸಿ’ಗಳ ಗುರುತಿನ ಕುರಿತಾದ ಸಮಗ್ರ ದತ್ತಾಂಶವನ್ನು ಸಂಗ್ರಹಿಸುವುದಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರದ ಇತರ ಅನೇಕ ವರಿಷ್ಠರು NPR ಮತ್ತು NRIC ನಡುವೆ ಯಾವ ಸಂಬಂಧವೂ ಇಲ್ಲ ಎಂದು ಹಲವು ಬಾರಿ ಸಾರಿ ಹೇಳಿದ್ದಾರೆ. ಆದರೆ ಸಂಸತ್ತಿನ ದಾಖಲೆಗಳನ್ನು ನೋಡಿದರೆ 2014ರಲ್ಲಿ ಸ್ವತಃ ನರೇಂದ್ರ ಮೋದಿಯವರ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಸಂಸತ್ತಿನಲ್ಲಿ ವಿವಿಧ ಪ್ರಶ್ನೆಗಳಿಗೆ ಸರ್ಕಾರದ ವತಿಯಿಂದ ನೀಡಲಾದ ಉತ್ತರಗಳ ಪೈಕಿ ಕನಿಷ್ಠ 9 ಉತ್ತರಗಳಲ್ಲಿ NPR ಎಂಬುದು NRCಯ ನಿಟ್ಟಿನ ಪ್ರಥಮ ಹೆಜ್ಜೆಯಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ, 2003ರಲ್ಲಿ ವಾಜಪೇಯಿ ಸರ್ಕಾರವು ರೂಪಿಸಿದ ನಿಯಮಗಳಲ್ಲೂ ಜನಸಂಖ್ಯೆಯ ದಾಖಲೆ (NPR)ಯಲ್ಲಿ ದಾಖಲಾಗಿರುವ

ಮಾಹಿತಿಗಳ ಆಧಾರದಲ್ಲಿ ಪೌರತ್ವ ದಾಖಲೆ (NRC)ಯಲ್ಲಿರುವ ಮಾಹಿತಿಗಳ ದೃಢೀಕರಣ ನಡೆಸಬೇಕೆಂದು ಸೂಚಿಸಲಾಗಿದೆ.

NPR ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ಪೂರ್ವ ಸಿದ್ಧತೆ ಎಂದು ಸರ್ಕಾರ ಶುದ್ಧ ಸುಳ್ಳನ್ನು ಹೇಳುತ್ತಿದೆ. ನಿಜವಾಗಿ ಅದು NRICಗಿರುವ ಪೂರ್ವ ಸಿದ್ಧತೆಯೇ ಹೊರತು ಜನಗಣತಿಯ ಸಿದ್ಧತೆ ಅಲ್ಲ. ಜನಗಣತಿ ಜೊತೆ ಅದಕ್ಕೆ ಯಾವ ಸಂಬಂಧವೂ ಇಲ್ಲ. ಜನಗಣತಿಯನ್ನು 1948ರ ಜನಗಣತಿ ಕಾಯ್ದೆ ಪ್ರಕಾರ ನಡೆಸಲಾಗುತ್ತದೆ ಮತ್ತು NPR ಅನ್ನು 1955ರ ಪೌರತ್ವ ಕಾಯ್ದೆ ಹಾಗೂ 2003ರ ಪೌರತ್ವ ನಿಯಮಗಳ ಪ್ರಕಾರ ನಡೆಸಲಾಗುತ್ತದೆ.

ಭಾರತದಲ್ಲಿ NPR ಪ್ರಥಮ ಬಾರಿ 2010ರಲ್ಲಿ (ಯುಪಿಎ ಸರ್ಕಾರದ ಅವಧಿಯಲ್ಲಿ) ನಡೆದಿತ್ತು ಮತ್ತು ಆಧಾರ್ ಕಾರ್ಡ್‌ನ ಸಿದ್ಧತೆಯ ಭಾಗವಾಗಿ 2015ರಲ್ಲಿ ಅದನ್ನು ನವೀಕರಿಸಲಾಗಿತ್ತು. ಇದನ್ನು ಪ್ರಸ್ತಾಪಿಸುವ ಮೋದಿ ಸರ್ಕಾರದ ನಾಯಕರು, NPR ವಿಷಯದಲ್ಲಿ ತಾವು ಯುಪಿಎ ಸರ್ಕಾರದ ಧೋರಣೆಯನ್ನೇ ಅನುಸರಿಸುತ್ತಿರುವಾಗ ಅವರು ಈ ಕುರಿತು ಇಷ್ಟೆಲ್ಲಾ ಆಕ್ಷೇಪ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಜವಾಗಿ ಯುಪಿಎ ಕಾಲದಲ್ಲೂ NPR ಅನ್ನು ತಾತ್ಕಾಲಿಕವಾಗಿ NRCಯ ಪೂರ್ವಭಾವಿ ಹೆಜ್ಜೆ ಎಂದೇ ಪರಿಗಣಿಸಲಾಗಿತ್ತು. ಆದರೆ ಕಾರ್ಯತಃ ಅದನ್ನು ಆ ರೀತಿ ಬಳಸಲಾಗಿರಲಿಲ್ಲ. ಅಲ್ಲದೆ ಸ್ವರೂಪದ ದೃಷ್ಟಿಯಿಂದ ಯುಪಿಎ ಸರ್ಕಾರ ನಡೆಸಿದ್ದ NPR ಸಮೀಕ್ಷೆ ಮತ್ತು ಇದೀಗ ಮೋದಿ ಸರ್ಕಾರವು ನಡೆಸಹೊರಟಿರುವ NPR ಸಮೀಕ್ಷೆ - ಇವೆರಡರ ನಡುವೆ ಹಲವು ಪ್ರಮುಖ ವ್ಯತ್ಯಾಸಗಳಿವೆ. ಉದಾ:

1. ಹಳೆಯ NPRನಲ್ಲಿ 15 ಪ್ರಶ್ನೆಗಳಿದ್ದವು. ಹೊಸ NPRನಲ್ಲಿ 21 ಪ್ರಶ್ನೆಗಳಿವೆ.
2. 2020ರ NPRನಲ್ಲಿ ವ್ಯಕ್ತಿಯ ಈ ಹಿಂದಿನ ವಾಸ್ತವ್ಯದ ವಿಳಾಸ, ಪಾಸ್‌ಪೋರ್ಟ್ ನಂಬ್ರ, ಆಧಾರ್ ಕಾರ್ಡ್, ಡೈವಿಂಗ್ ಲೈಸೆನ್ಸ್, ವೋಟರ್ ಐ.ಡಿ., ಮತ್ತು ಮೊಬೈಲ್ ನಂಬ್ರ - ಹೀಗೆ 6 ಹೆಚ್ಚುವರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.

**ನಾಯಕರ ಆಶ್ವಾಸನೆಗಳು ಎಷ್ಟು ನಂಬಲರ್ಹ?**

CAA, NRC, NPR ಇತ್ಯಾದಿಗಳ ವಿರುದ್ಧ ಜನರು ಪ್ರಕಟಿಸುತ್ತಿರುವ ಆಕ್ರೋಶವನ್ನು ತಣಿಸಲು ನಮ್ಮ ಮಾನ್ಯ ಪ್ರಧಾನ ಮಂತ್ರಿಯವರು, ಗೃಹ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಇತರ ನಾಯಕರು - ಇವುಗಳಿಂದ ಯಾರಿಗೂ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಪದೇ ಪದೇ ಪರಿಪರಿಯಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಕಪ್ಪುಹಣ ನಿಯಂತ್ರಿಸುವ, ಆರ್ಥಿಕತೆಯನ್ನು ಸುಧಾರಿಸುವ, ಉದ್ಯೋಗಗಳನ್ನು ಕಲ್ಪಿಸುವ, ಬೆಲೆಯೇರಿಕೆ ತಡೆಯುವ, ಭ್ರಷ್ಟಾಚಾರವನ್ನು ನಿಯಂತ್ರಿಸುವ



ಮತ್ತಿತರ ವಿಷಯಗಳಲ್ಲಿ ಅವರು ಈ ಹಿಂದೆ ನೀಡಿದ್ದ ನೂರಾರು ಆಶ್ವಾಸನೆಗಳ ಪೈಕಿ ಒಂದನ್ನಾದರೂ ಈಡೇರಿಸಿದ್ದರೆ ಬಹುಶಃ ಕೆಲವರಾದರೂ ಅವರ ಮಾತುಗಳನ್ನು ತುಸು ಗಂಭೀರವಾಗಿ ಪರಿಗಣಿಸುತ್ತಿದ್ದರು. ಆದರೆ ಅವರ ಈ ವರೆಗಿನ ಇತರಲ್ಲೂ ಆಶ್ವಾಸನೆಗಳ ಗತಿ ಏನಾಯಿತೆಂಬುದು ಜನರಿಗೆ ಸ್ಪಷ್ಟವಾಗಿ ನೆನಪಿರುವುದರಿಂದ ಅವರ ಆಶ್ವಾಸನೆಗಳಿಗೆ ಜನರು ಚಿಕ್ಕಾಸಿನ ಬೆಲೆಯನ್ನೂ ನೀಡುತ್ತಿಲ್ಲ. ಹಾಗೆಯೇ, ಒಂದೇ ಪಕ್ಷಕ್ಕೆ ಸೇರಿದ ವಿವಿಧ ನಾಯಕರು ಒಂದೇ ರೀತಿ ಮಾತನಾಡಿದ್ದರೂ ಜನರು ಅವರನ್ನು ನಂಬಲು ಪ್ರಯತ್ನಿಸಬಹುದಿತ್ತು. ಆದರೆ ನಾಯಕರು ಪರಸ್ಪರ ಹೊಂದಾಣಿಕೆಯೇ ಇಲ್ಲದ ತೀರಾ ವಿರೋಧಾಭಾಸದ ಮಾತುಗಳನ್ನು ಆಡುತ್ತಿರುವಾಗ ಮತ್ತು ನಿತ್ಯವೂ ಒಬ್ಬರ ಮಾತನ್ನು ಇನ್ನೊಬ್ಬರು ಅಲ್ಲಗಳೆಯುತ್ತಿರುವಾಗ ಜನರು ಅವರನ್ನು ನಂಬುವುದಾದರೂ ಹೇಗೆ? ಭಾರತದ ತೆರಿಗೆ ವಂಚಕರು ವಿದೇಶಗಳಲ್ಲಿ ಬಚ್ಚಿಟ್ಟಿರುವ ಲಕ್ಷಾಂತರ ಕೋಟಿ ಕಪ್ಪು ಹಣವನ್ನು ವಾಪಾಸ್ ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಯಲ್ಲಿ ತಲಾ 15 ಲಕ್ಷ ರೂಪಾಯಿಗಳನ್ನು ಸೇರಿಸಲಾಗುವುದು ಎಂಬ ಪ್ರಧಾನ ಮಂತ್ರಿಯ ಆಶ್ವಾಸನೆಯನ್ನು ನಂಬಿ ಕೂತಿದ್ದವರು ಇದೀಗ NPR ಮತ್ತು NRC ನಡುವೆ ಯಾವ ಸಂಬಂಧವೂ ಇಲ್ಲ ಎಂಬ, ಅಥವಾ NRCಯಿಂದಾಗಿ ಯಾವ ಭಾರತೀಯನೂ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂಬ, ಅದೇ ಪ್ರಧಾನಿ ಮತ್ತವರ ಶಂಕಿತ ಬಳಗದವರು ನೀಡುತ್ತಿರುವ ಆಶ್ವಾಸನೆಯನ್ನು ನಂಬುವ ಸಾಧ್ಯತೆ ಉಂಟೇ?

ಕಪ್ಪು ಹಣ ನಿಗ್ರಹಿಸುವ ಹೆಸರಲ್ಲಿ ನೋಟು ನಿಷೇಧ ಮಾಡಿದ ಸರ್ಕಾರ, ತನ್ನ ಘೋಷಿತ ಉದ್ದೇಶದಲ್ಲಿ ಶೇ. 100 ವಿಫಲವಾದದ್ದು ಮಾತ್ರವಲ್ಲ, ಆ ಪ್ರಕ್ರಿಯೆಯಲ್ಲಿ ಅದು ದೇಶದ ಆರ್ಥಿಕತೆಯ ಸೊಂಟ ಮುರಿದು ಬಿಟ್ಟಿತು. ಅಂದು ಸರ್ಕಾರವು ಆರ್ಥಿಕತೆಗೆ ಕೊಟ್ಟ ಪೆಟ್ಟಿನ ಅಘಾತದಿಂದ ದೇಶವು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಅಕ್ರಮ ವಲಸಿಗರನ್ನು ಗುರುತಿಸುವ ಹೆಸರಲ್ಲಿ ದೇಶದ ಎಲ್ಲ ನಾಗರಿಕರನ್ನು ಶಂಕಿತರಾಗಿಸಲು ಹೊರಟಿರುವ ಸರ್ಕಾರವು ಒಟ್ಟು ಸಮಾಜವನ್ನು ಯಾವ ಮಟ್ಟದ ಪ್ರಕ್ಷೋಭೆಗೆ ತಳ್ಳಿ ಬಿಡುವುದೋ ಎಂಬ ಭಯ ಜನರನ್ನು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಸಂಚುಗಳು ಬಯಲಾಗಿರುವುದನ್ನು ಒಪ್ಪಿಕೊಂಡು ತಕ್ಷಣ ತನ್ನನ್ನು ತಿದ್ದಿಕೊಳ್ಳಬೇಕು. ದೇಶದಲ್ಲೆ ಬೀದಿಗಳೆದು ತಮ್ಮ ಆಕ್ರೋಶವನ್ನು ಪ್ರಕಟಿಸುತ್ತಿರುವ ವಿವಿಧ ಹಿನ್ನೆಲೆಯ ಭಾರತೀಯರ ಬೇಡಿಕೆಯನ್ನು ಮನ್ನಿಸಿ CAA, NRIC, NPRಗಳನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು.

**NPR, NRIC ಮತ್ತು CAA ಮೂರು ಹೆಜ್ಜೆಗಳ ಮೋಸದ ಜಾಲ**

**ಹೆಜ್ಜೆ 1 NPR** - ಹೆಸರಲ್ಲಿ ದೇಶದಲ್ಲೆ ಸಮೀಕ್ಷೆ ನಡೆಸಿ ಈ ವೇಳೆ ಕೆಲವರನ್ನು 'ಸಂಶಯಾಸ್ಪದ ನಿವಾಸಿಗಳು' ಎಂದು ಗುರುತಿಸುವುದು.

**ಹೆಜ್ಜೆ 2** - 'ಸಂಶಯಾಸ್ಪದ ನಿವಾಸಿಗಳು' ಎಂದು ಗುರುತಿಸಲಾದವರನ್ನು NRIC ಮೂಲಕ ವಿಶೇಷ ತನಿಖೆ, ವಿಚಾರಣೆಗಳಿಗೆ ಗುರಿಯಾಗಿಸಿ ಕೊನೆಗೆ ಅವರನ್ನು 'ವಿದೇಶಿ ಮೂಲದ ಅಕ್ರಮ ವಲಸಿಗರು' ಎಂದು ಘೋಷಿಸುವುದು.

**ಹೆಜ್ಜೆ 3** - 'ಅಕ್ರಮ ವಲಸಿಗರು' ಎಂದು ಗುರುತಿಸಲಾದವರನ್ನು CAA ಕಾಯ್ದೆಯನ್ವಯ ಪರಿಶೀಲಿಸಿ, ಆ ಪೈಕಿ ಸರ್ಕಾರದ ಇಚ್ಛಾನುಸಾರ ಕೆಲವರನ್ನು 'ಭಾರತದ ಪೌರತ್ವಕ್ಕೆ ಅರ್ಹರು' ಎಂದು ಘೋಷಿಸಿ ಅವರಿಗೆ ಪೌರತ್ವ ನೀಡುವುದು ಮತ್ತು ಉಳಿದವರನ್ನು ಡಿಟೆನ್ಯನ್ ಕೇಂದ್ರಗಳಿಗೆ ತಳ್ಳುವುದು.

ಈ ಪ್ರಕ್ರಿಯೆಗಳ ಒಟ್ಟು ಸರಣಿಯಲ್ಲಿನ ಅತ್ಯಂತ ಘೋರ ಆಯಾಮವೇನೆಂದರೆ ಈ ಪ್ರಕ್ರಿಯೆಯ ಉದ್ದಕ್ಕೂ ತಾನು ಭಾರತೀಯ ಎಂಬುದನ್ನು ಸಾಬೀತು ಪಡಿಸುವ ಸಂಪೂರ್ಣ ಹೊಣೆ ನಾಗರಿಕನ ಮೇಲೆ ಇರುತ್ತದೆ. ಅವನು ಭಾರತೀಯನಲ್ಲ ಎಂದು ಸಾಬೀತು ಪಡಿಸುವ ಯಾವುದೇ ಹೊಣೆಗಾರಿಕೆ ಸರ್ಕಾರದ ಮೇಲಿರುವುದಿಲ್ಲ. ಇದಕ್ಕಿಂತಲೂ ಘೋರ ಆಯಾಮವೇನೆಂದರೆ ಸಾಮಾನ್ಯ ಸನ್ನಿವೇಶದಲ್ಲಿ ಯಾರು ಭಾರತೀಯ ಪೌರ ಮತ್ತು ಯಾರು ಭಾರತೀಯ ಪೌರನಲ್ಲ ಎಂದು ಗುರುತಿಸುವ ನಿರ್ಣಾಯಕ ಅಧಿಕಾರವು ನ್ಯಾಯಾಂಗದ ಅಥವಾ ನ್ಯಾಯಾಧೀಶರ ಬದಲು ಸಮೀಕ್ಷೆ ನಡೆಸುವ, ಕೆಳಸ್ತರದ, ಸ್ಥಳೀಯ ಅಧಿಕಾರಿಗಳ ಕೈಯಲ್ಲಿರುತ್ತದೆ.

ಎಲ್ಲ ದಾಖಲೆಗಳನ್ನು ಒದಗಿಸಿದ ಬಳಿಕವೂ ಪೌರರ ಪೌರತ್ವವು ಅಧಿಕಾರಿಗಳ ಕೃಪೆಯನ್ನು ಅವಲಂಬಿಸಿರುತ್ತದೆ. ಅಧಿಕಾರಿ ಭ್ರಷ್ಟನಾಗಿದ್ದರೆ ಅಥವಾ ಪಕ್ಷಪಾತಿಯಾಗಿದ್ದರೆ ಪೌರತ್ವ ಸಾಬೀತು ಪಡಿಸಿ ಡಿಟೆನ್ಯನ್ ಕೇಂದ್ರದಿಂದ ದೂರ ಉಳಿಯುವುದು ಭಾರೀ ಸಾಹಸದ ಸವಾಲಾಗಲಿದೆ.



- ಚಂದ್ರಶೇಖರ  
III Year D.N.



ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ತಿದ್ದುಪಡಿ ಕುರಿತು ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಿರುವ ಕರಡು ಪ್ರತಿಯಲ್ಲಿ ಏನೇನಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

## ಪೌರತ್ವ (ಅನುಬಂಧ) ಮಸೂದೆ 2019

ಪೌರತ್ವ ಕಾಯ್ದೆ 1955 ಅನ್ನು ತಿದ್ದುಪಡಿ ಮಾಡಲು

ಭಾರತೀಯ ಗಣರಾಜ್ಯದ ಎಪ್ಪತ್ತನೇ ವರ್ಷದಲ್ಲಿ ಸಂಸತ್ತು ಜಾರಿಗೆ ತಂದಿದೆ

- (1) ಈ ಕಾಯ್ದೆಯನ್ನು ಪೌರತ್ವ (ತಿದ್ದುಪಡಿ) ಕಾಯ್ದೆ 2019 ಎಂದು ಕರೆಯಬಹುದು.  
(2) ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರ ನಿಗದಿ ಮಾಡುವ ದಿನಾಂಕದಂದು ಅಧಿಕೃತ ಗೆಜೆಟ್‌ನಲ್ಲಿ ಜಾರಿಗೆ ಬರಲಿದೆ.
- ಪೌರತ್ವ ಕಾಯ್ದೆ 1955ರ ಸೆಕ್ಷನ್ 2 ರಲ್ಲಿ ಉಪವಿಭಾಗ (1)ನಲ್ಲಿ, ಷರತ್ತು (ಬಿ)ನಲ್ಲಿ ಈ ಕೆಳಗಿನ ನಿಬಂಧನೆಯನ್ನು ಸೇರಿಸಲಾಗುವುದು.

**ಅವುಗಳೆಂದರೆ:**

ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಅಥವಾ ಯಾವುದೇ ಅಲ್ಪಸಂಖ್ಯಾತ ಗುಂಪಿಗೆ ಸೇರಿದವರು ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಡಿಸೆಂಬರ್ 31, 2014 ರಂದು ಅಥವಾ ಮೊದಲು ಬಂದವರು ವಿನಾಯಿತಿ ಪಡೆದಿದ್ದಾರೆ.

ಸೆಕ್ಷನ್ 3ರ ಉಪವಿಭಾಗ (2)ರ ಷರತ್ತು (ಸಿ) ಮೂಲಕ ಅಥವಾ ಅಡಿಯಲ್ಲಿ ಕೇಂದ್ರ ಸರ್ಕಾರ ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ 1920 ಅಥವಾ ನಿಬಂಧನೆಗಳ ಅನ್ವಯದಿಂದ ವಿದೇಶೀಯರ ಕಾಯ್ದೆ 1946 ಅಥವಾ ಅದರ ಮೇಲೆ ಮಾಡಿದ ಯಾವುದೇ ನಿಯಮ ಅಥವಾ ಆದೇಶವನ್ನು ಪರಿಗಣಿಸಲಾಗುವುದಿಲ್ಲ ಅಕ್ರಮ ವಲಸಿಗರ ಉದ್ದೇಶಗಳಿಗಾಗಿ ಈ ಕಾಯಿದೆ ತರಲಾಗಿದೆ.

- ಪ್ರಧಾನ ಕಾಯಿದೆಯ ಸೆಕ್ಷನ್ 6 ಎ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸಲಾಗುವುದು,

**ಅವುಗಳೆಂದರೆ:**

6ಬಿ (1) ಕೇಂದ್ರ ಸರ್ಕಾರ ಅಥವಾ ಈ ಪರವಾಗಿ ನಿರ್ದಿಷ್ಟಪಡಿಸಿದ ಪ್ರಾಧಿಕಾರ ಅಂತಹ ಷರತ್ತುಗಳು,

ನಿಬಂಧಗಳು ಮತ್ತು ನಿಗದಿತ ವಿಧಾನಗಳಿಗೆ ಒಳಪಟ್ಟಿರುತ್ತದೆ.

ಪೌರತ್ವ ನೋಂದಣಿ ಪ್ರಮಾಣಪತ್ರವು ಉಪವಿಭಾಗ (1)ರ ಷರತ್ತು (ಬಿ) ನಿಬಂಧನೆಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ನೈಸರ್ಗಿಕವಾಗಿ ಸಿಗಲಿದೆ.

- ಸೆಕ್ಷನ್ 5 ರಲ್ಲಿ ಸೂಚಿಸಲಾದ ಷರತ್ತುಗಳ ನೆರವೇರಿಕೆಗೆ ಅಥವಾ ಮೂರನೇ ವೇಳಾಪಟ್ಟಿಯ ನಿಬಂಧನೆಗಳ ಅಡಿಯಲ್ಲಿ ಸ್ವಾಭಾವಿಕ ಅರ್ಹತೆಗಳಿಗೆ ಒಳಪಟ್ಟು ಉಪವಿಭಾಗ (1) ರ ಅಡಿಯಲ್ಲಿ ನೋಂದಣಿ ಪ್ರಮಾಣಪತ್ರ ಅಥವಾ ಸ್ವಾಭಾವಿಕ ಪ್ರಮಾಣಪತ್ರವನ್ನು ನೀಡಿದ ವ್ಯಕ್ತಿಯನ್ನು ಪರಿಗಣಿಸಲಾಗುತ್ತದೆ. ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಭಾರತದ ನಾಗರಿಕನಾಗುತ್ತಾನೆ.

- 2019ರ ಪೌರತ್ವ (ತಿದ್ದುಪಡಿ) ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಮತ್ತು ಕಾನೂನುಬಾಹಿರ ವಲಸೆ ಅಥವಾ ಪೌರತ್ವಕ್ಕೆ ಸಂಬಂಧಿಸಿದಂತೆ ಈ ವಿಭಾಗದ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಬಾಕಿ ಉಳಿದಿರುವ ಯಾವುದೇ ಕ್ರಮವು ಅವರಿಗೆ ಪೌರತ್ವವನ್ನು ನೀಡುವಲ್ಲಿ ಕಡಿಮೆಯಾಗುತ್ತದೆ. ಅಂತಹ ವ್ಯಕ್ತಿಯನ್ನು ಈ ವಿಭಾಗದ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನರ್ಹಗೊಳಿಸಲಾಗುವುದಿಲ್ಲ ಮತ್ತು ಅವರ ವಿರುದ್ಧ ವಿಚಾರಣೆಯು ಬಾಕಿ ಉಳಿದಿದೆ ಮತ್ತು ಈ ಪರವಾಗಿ ನಿರ್ದಿಷ್ಟಪಡಿಸಿದ ಕೇಂದ್ರ ಸರ್ಕಾರ ಅಥವಾ ಪ್ರಾಧಿಕಾರವು ಅನುದಾನಕ್ಕೆ ಅರ್ಹವೆಂದು ಕಂಡುಬಂದಲ್ಲಿ ಆ ನೆಲದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸುವುದಿಲ್ಲ ಈ ವಿಭಾಗದ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಅಂತಹ ಹಕ್ಕು ಮತ್ತು

ಸವಲತ್ತುಗಳಿಂದ ವಂಚಿತರಾಗಬಾರದು ಎಂದು ಅವಕಾಶ ನೀಡಲಾಗಿದೆ.

(4) ಮೇಘಾಲಯ, ಅಸ್ಸಾಂ ಬುಡಕಟ್ಟು ಪ್ರದೇಶಕ್ಕೆ ಈ ವಿಭಾಗದಲ್ಲಿ ಏನೂ ಅನ್ವಯಿಸುವುದಿಲ್ಲ. ಮಿಜೋರಾಂ ಅಥವಾ ತ್ರಿಪುರ ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ. ಪೂರ್ವ ಬಂಗಾಳ ಗಡಿನಾಡಿನ ಅಡಿಯಲ್ಲಿ “ದಿ ಇನ್ಸೂಲೆನ್ಸ್” ಅಡಿಯಲ್ಲಿ ಅಧಿಸೂಚಿಸಲಾಗಿದೆ.

4. ಪ್ರಧಾನ ಕಾಯಿದೆಯ ಸೆಕ್ಷನ್ 7 ‘ಡಿ’ಯಲ್ಲಿ, ಷರತ್ತು (ಡಿ)ಯಲ್ಲಿ ಈ ಕೆಳಗಿನ ಷರತ್ತು ಸೇರಿಸಲಾಗುವುದು, ಅವುಗಳೆಂದರೆ:

ಈ ಕಾಯಿದೆಯ ನಿಬಂಧನೆಗಳು ಅಥವಾ ಯಾವುದೇ ಕಾನೂನಿನ ನಿಬಂಧನೆಗಳು ಸದ್ಯಕ್ಕೆ ಜಾರಿಯಲ್ಲಿವೆ ಎಂಬುದನ್ನು ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟಪಡಿಸಬಹುದು. ಅಧಿಕೃತ ಗೆಜೆಟ್ ಅಥವಾ ಷರತ್ತು (ಎಫ್) ನಂತೆ, ಈ ಕೆಳಗಿನ ನಿಬಂಧನೆಯನ್ನು ಸೇರಿಸಲಾಗುವುದು, ಅವುಗಳೆಂದರೆ:

ಸಾಗರೋತ್ತರ ನಾಗರಿಕ ಕಾರ್ಡ್ ಹೋಲ್ಡರ್ (ಓಸಿಐ)ಗೆ ಸಮಂಜಸವಾದ ಅವಕಾಶವನ್ನು ನೀಡಲಾಗಿದೆ. ಈ ವಿಭಾಗದ ಅಡಿಯಲ್ಲಿ ಯಾವುದೇ ಆದೇಶವನ್ನು ರವಾನಿಸಬಾರದು.

5. ಪ್ರಧಾನ ಕಾಯಿದೆಯ ಸೆಕ್ಷನ್ 18 ರಲ್ಲಿ, ಉಪವಿಭಾಗ (2) ರಲ್ಲಿ, ಷರತ್ತು (ಇಇ) ಯಲ್ಲಿ, ಈ ಕೆಳಗಿನ ಷರತ್ತುಗಳನ್ನು ಸೇರಿಸಲಾಗುವುದು, ಅವುಗಳೆಂದರೆ:

ಪ್ರಮಾಣಪತ್ರವನ್ನು ನೀಡುವ ಷರತ್ತುಗಳು, ನಿರ್ಬಂಧಗಳು ಮತ್ತು ವಿಧಾನ ವಿಭಾಗ 6 ಬಿ ಯ ಉಪವಿಭಾಗ (1) ಅಡಿಯಲ್ಲಿ ನೋಂದಣಿ ಅಥವಾ ಸ್ವಾಭಾವಿಕ ಪ್ರಮಾಣಪತ್ರ ನೀಡಲಾಗುವುದು.

6. ಪ್ರಧಾನ ಕಾಯಿದೆಯ ಮೂರನೇ ವೇಳಾಪಟ್ಟಿಯಲ್ಲಿ, ಷರತ್ತು (ಡಿ) ಯಲ್ಲಿ, ಈ ಕೆಳಗಿನ ನಿಬಂಧನೆ ಸೇರಿಸಬೇಕು, ಅವುಗಳೆಂದರೆ:

ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯದ ಜನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದಿದ್ದು ಈ ಷರತ್ತು ಅಡಿಯಲ್ಲಿ “ಹನ್ನೊಂದು ವರ್ಷಗಳ” ಬದಲಿಗೆ “ಐದು ವರ್ಷ” ಗಳಿಗಿಂತ ಕಡಿಮೆಯಿರಬಾರದು ಎನ್ನಲಾಗಿದೆ.

ಉದ್ದೇಶಗಳು ಮತ್ತು ಕಾರಣಗಳು

1. ಪೌರತ್ವ ಕಾಯ್ದೆ 1955 ಅನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಜಾರಿಗೆ ತರಲು ಉದ್ದೇಶಿಸಲಾಗಿದೆ.

2. ಗಡಿಯಾಚೆಯಿಂದ ವಲಸೆ ನಡೆಯುತ್ತಿದೆ ಎಂಬುದು ಒಂದು ಐತಿಹಾಸಿಕ ಸತ್ಯ.

ಪ್ರಸ್ತುತ ಪಾಕಿಸ್ತಾನವನ್ನು ಒಳಗೊಂಡಂತೆ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ, ಅವಿಭಜಿತ ಭಾರತದಿಂದ ಲಕ್ಷಾಂತರ ನಾಗರಿಕರು ವಲಸೆ ಬರುತ್ತಿದ್ದಾರೆ. ಆ ದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳವನ್ನು ಆ ಸಮುದಾಯಗಳು ಎದುರಿಸುತ್ತಿವೆ. ಅವರಲ್ಲಿ ಕೆಲವರು ತಮ್ಮ ದಿನನಿತ್ಯದ ಜೀವನದಲ್ಲಿ ಇಂತಹ ಕಿರುಕುಳದ ಬಗ್ಗೆ ಭಯವನ್ನು ಹೊಂದಿದ್ದಾರೆ.

ಅವರ ಧರ್ಮವನ್ನು ಅಭ್ಯಾಸ ಮಾಡಿ, ಹೇಳಿಕೊಳ್ಳುವ ಮತ್ತು ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅಂತಹ ಅನೇಕ ವ್ಯಕ್ತಿಗಳು ಆಶ್ರಯ ಪಡೆಯಲು ಭಾರತಕ್ಕೆ ಓಡಿಬಂದಿದ್ದು ಮತ್ತು ಅವರಲ್ಲರೂ ಭಾರತದಲ್ಲಿಯೇ ಇರುತ್ತಾರೆ. ಅವರ ಪ್ರಯಾಣ ಕುರಿತ ದಾಖಲೆಗಳು ಅವಧಿ ಮೀರಿವೆ ಅಥವಾ ಅವರಲ್ಲಿ ಅಪೂರ್ಣ ಅಥವಾ ಯಾವುದೇ ದಾಖಲೆಗಳಿಲ್ಲ.

3. ಕಾಯಿದೆಯ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರ, ಹಿಂದೂ, ಸಿಖ್, ಬೌದ್ಧ, ಜೈನರು, ಅಫ್ಘಾನಿಸ್ತಾನ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳು ಪ್ರಯಾಣ ದಾಖಲೆಗಳಿಲ್ಲದ ಭಾರತ ಅಥವಾ ಅವರ ದಾಖಲೆಗಳ ಸಿಂಧುತ್ವ ಅವಧಿ ಮುಗಿದಿದ್ದರೆ ಅವರನ್ನು ಆಕ್ರಮ ವಲಸಿಗರು ಎಂದು ಪರಿಗಣಿಸಲಾಗಿದೆ ಮತ್ತು ಸೆಕ್ಷನ್ 5ರ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನರ್ಹರು.

4. ಕೇಂದ್ರ ಸರ್ಕಾರ ಈ ವಲಸಿಗರಿಗೆ ಪ್ರತಿಕೂಲ ದಂಡದಿಂದ ವಿನಾಯಿತಿ ನೀಡಿದೆ. ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ 1920 ಮತ್ತು ವಿದೇಶೀಯರ ಕಾಯ್ದೆ 1946 ಮತ್ತು 07.09.2015 ರ ದಿನಾಂಕ ಮತ್ತು 18.07.2016 ರ ದಿನಾಂಕದ ಅಧಿಸೂಚನೆಗಳ ತರುವಾಯ, ಕೇಂದ್ರ ಸರ್ಕಾರವು ಅವರನ್ನು ದೀರ್ಘಾವಧಿಯ ವೀಸಾಕ್ಕೆ ಅರ್ಹರನ್ನಾಗಿ ಮಾಡಿದೆ.

5. ಡಿಸೆಂಬರ್ 31, 2014ರ ಕೊನೆವರೆಗೆ ಭಾರತಕ್ಕೆ ಪ್ರವೇಶಿಸಿರುವ ಆಕ್ರಮ ವಲಸಿಗರು ಅವರ ಪೌರತ್ವ





ವಿಷಯಗಳನ್ನು ನಿಯಂತ್ರಿಸಲು ವಿಶೇಷ ಆಡಳಿತದ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಅಥವಾ ಅದರಿಂದ ನಿರ್ದಿಷ್ಟಪಡಿಸಿದ ಪ್ರಾಧಿಕಾರವು ನೋಂದಣಿ ಪ್ರಮಾಣಪತ್ರವನ್ನು ನೀಡುತ್ತದೆ. ಅವರಲ್ಲಿ ಹಲವರು ಬಹಳ ಹಿಂದೆಯೇ ಭಾರತಕ್ಕೆ ಪ್ರವೇಶಿಸಿರುವುದರಿಂದ, ಅವರಿಗೆ ನೀಡಬಹುದಾಗಿದೆ. ಅವರು ಭಾರತೀಯರಿಗೆ ಷರತ್ತುಗಳನ್ನು ಪೂರೈಸಿದರೆ ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಭಾರತದ ಪೌರತ್ವ ಪಡೆಯಬಹುದಾಗಿದೆ.

6. ಹಿಂದೂ, ಸಿಖ್, ವಲಸಿಗರಿಗೆ ವಿನಾಯಿತಿ ನೀಡಲು ಮಸೂದೆ ಮತ್ತಷ್ಟು ಪ್ರಯತ್ನಿಸುತ್ತದೆ. ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತದೆ. ಅವರ ವಲಸೆ ಅಥವಾ ಪೌರತ್ವದ ಸ್ಥಿತಿಗೆ ಸಂಬಂಧಿಸಿದಂತೆ ಅವರು ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ. ಪ್ರಾಧಿಕಾರವು ಹಾಗೆ ಮಾಡಬಾರದು. ಅಂತಹ ವ್ಯಕ್ತಿಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಪ್ರಾರಂಭಿಸಿದ ಯಾವುದೇ ಕ್ರಮಗಳನ್ನು ಗಣನೆಗೆ ತೆಗೆದುಕೊಂಡು ಸೆಕ್ಷನ್ 5 ರ ಅಡಿಯಲ್ಲಿ ಅವರ ಅರ್ಜಿಯನ್ನು ಪರಿಗಣಿಸುವಾಗ, ಅಕ್ರಮ ವಲಸಿಗ ಅಥವಾ ಅವರ ಪೌರತ್ವದ ವಿಷಯ ಅಥವಾ ಪೌರತ್ವ ನೀಡುವ ಎಲ್ಲಾ ಷರತ್ತುಗಳನ್ನು ಅವರು ಪೂರೈಸಿದರೆ ಪೌರತ್ವ ಪಡೆಯಬಹುದು.
7. ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳು ಹಾಗೂ ಭಾರತೀಯ ಮೂಲದ ಅನೇಕ ವ್ಯಕ್ತಿಗಳು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುತ್ತಿವೆ. ಪೌರತ್ವ ಕಾಯ್ದೆ 1955ರ ಸೆಕ್ಷನ್ 5ರ ಅಡಿಯಲ್ಲಿ ಅವರು ತಮ್ಮ ಭಾರತೀಯರ ಪುರಾವೆಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಅವರು ಸೆಕ್ಷನ್ 6 ರ ಅಡಿಯಲ್ಲಿ ಸ್ವಾಭಾವಿಕವಾಗಿ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಹನ್ನೆರಡು ವರ್ಷಗಳ ಕಾಲ ವಾಸಸ್ಥಳದ ದಾಖಲೆಯನ್ನು ಅರ್ಹತೆಯಾಗಿ ಪರಿಗಣಿಸಲಾಗುತ್ತದೆ. ಕಾಯಿದೆಯ ಮೂರನೇ ವೇಳಾಪಟ್ಟಿಯ ಪ್ರಕಾರ ಇದು ಅವರಿಗೆ ಅನೇಕ ಅವಕಾಶಗಳನ್ನು ನಿರಾಕರಿಸುತ್ತದೆ. ಮತ್ತು ಭಾರತದ ನಾಗರಿಕರಿಗೆ ಮಾತ್ರ ಸಿಗಬಹುದಾದ

ಅನುಕೂಲಗಳಿಂದ ದೂರ ಉಳಿಯುತ್ತಾರೆ. ಐದು ವರ್ಷಗಳ ಕಾಲ ಭಾರತದಲ್ಲಿ ತಮ್ಮ ನಿವಾಸವನ್ನು ಸಾಬೀತುಪಡಿಸಿದರೆ ಮೇಲಿನ ದೇಶಗಳಿಂದ ವಲಸೆ ಬಂದ ಸಮುದಾಯಗಳನ್ನು ಅರ್ಹರನ್ನಾಗಿ ಮಾಡಲಾಗುವುದು.

8. ಪ್ರಸ್ತುತ, ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವ ಸಾಗರೋತ್ತರ ನಾಗರಿಕರ ಕಾರ್ಡ್ ಹೋಲ್ಡರ್ ನೋಂದಣಿಗೆ ಕಾಯಿದೆಯ ಸೆಕ್ಷನ್ 7 'ಡಿ' ಯಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ. ಈ ವಿಭಾಗ 7 'ಡಿ' ಅನ್ನು ತಿದ್ದುಪಡಿ ಮಾಡಲು ಸಹ ಪ್ರಸ್ತಾಪಿಸಲಾಗಿದೆ. ಭಾರತದ ಸಾಗರೋತ್ತರ ನಾಗರಿಕರಾಗಿ ನೋಂದಣಿಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವಂತೆ ಆ ಸಮಯದಲ್ಲಿ ಕಾಯ್ದೆ ರೂಪಿಸಲಾಗಿದೆ.
9. ಅವಕಾಶವನ್ನು ಒದಗಿಸಲು ಪ್ರಸ್ತುತ ಕಾಯಿದೆಯಲ್ಲಿ ನಿರ್ದಿಷ್ಟ ನಿಬಂಧನೆ ಇಲ್ಲದಿರುವುದರಿಂದ ಸೆಕ್ಷನ್ 7 'ಡಿ' ಅಡಿಯಲ್ಲಿ ಸಿಟಿಜನ್ ಆಫ್ ಇಂಡಿಯಾ ಕಾರ್ಡ್, ಇರುವ ಅವಕಾಶವನ್ನು ಒದಗಿಸಲು ಉದ್ದೇಶಿಸಲಾಗಿದೆ.
10. ಮಸೂದೆ ಸ್ಥಳೀಯರಿಗೆ ನೀಡಿರುವ ಸಾಂವಿಧಾನಿಕ ಖಾತರಿಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ.
11. ಸಂವಿಧಾನದ ಆರನೇ ವೇಳಾಪಟ್ಟಿಯಡಿಯಲ್ಲಿ ಈಶಾನ್ಯ ರಾಜ್ಯಗಳ ಜನಸಂಖ್ಯೆ ಮತ್ತು "ದಿ ಇನ್ಸರ್ ಲೈನ್" ವ್ಯವಸ್ಥೆಯ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ಶಾಸನಬದ್ಧ ರಕ್ಷಣೆ ನೀಡಲಾಗಿದೆ.
12. ಮೇಲಿನ ಉದ್ದೇಶಗಳನ್ನು ಸಾಧಿಸಲು ಮಸೂದೆ ಪ್ರಯತ್ನಿಸುತ್ತದೆ.



– ಚಂದ್ರಶೇಖರ  
III Year D.N.



## ಪೌರತ್ವ ತಿದ್ದುಪಡಿ ಕಾಯ್ದೆಯ ವಾಸ್ತವ ಅಂಶಗಳು

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಬಳಸಿ ಕೊಂಡು ವಿರೋಧ ಪಕ್ಷಗಳು ಸರ್ಕಾರ-ವಿರೋಧಿ ಅಭಿಯಾನ ಹಮ್ಮಿಕೊಂಡಿವೆ. ಅವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ, ಭಯ ಬಿತ್ತುತ್ತಿದ್ದಾರೆ, ಭಾವನೆಗಳನ್ನು ಉದ್ರೇಕಿಸುತ್ತಿದ್ದಾರೆ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಶಕ್ತಿಗಳನ್ನು ಸಜ್ಜುಗೊಳಿಸಿದ್ದಾರೆ ಮತ್ತು ವ್ಯಾಪಕ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳ ಗಾಂಧಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೆಲವರಂತೂ ವಿದೇಶಿ ಹಸ್ತಕ್ಷೇಪವನ್ನು ಆಹ್ವಾನಿಸುವ ಮಟ್ಟಕ್ಕೆ ಹೋಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು, ಸಿಎಎ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ತಪ್ಪು ಗ್ರಹಿಕೆಯನ್ನು ತೆಗೆದುಹಾಕಲು ಪ್ರಯತ್ನಿಸಿದರು. ಅಂದಿನಿಂದ, ಅನುಮಾನಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಅನೇಕ ಶಾಂತಿಯುತ ಸಮಾವೇಶಗಳು ನಡೆಯುತ್ತಿವೆ.

ಸಿಎಎ ನಮ್ಮ ವೈವಿಧ್ಯಮಯ ಮತ್ತು ಅಂತರ್ಗತ ಭಾರತೀಯ ನಾಗರಿಕತೆಯ ದೃಢೀಕರಣವಾಗಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳೋಣ. ಇದು ಸುಮಾರು 7000 ವರ್ಷಗಳಷ್ಟು ಹಿಂದಿನದು. ಮಲಬಾರ್ ಯಹೂದಿಗಳು, ಸಿರಿಯನ್ ಕ್ರಿಶ್ಚಿಯನ್ನರು, ಹಿಂದಿನ ಪರ್ಷಿಯಾದ ಪಾರ್ಸಿಗಳು ಅಥವಾ ವಿಭಜನೆಯ ಹಿಂಸಾಚಾರದಿಂದ ಪಲಾಯನ ಮಾಡಿದ ನಮ್ಮ ಪೂರ್ವಜರು ಎಲ್ಲರೂ ನಮ್ಮ ಭೂಮಿಯಲ್ಲಿ ಸುರಕ್ಷಿತ ನೆಲೆಯನ್ನು ಕಂಡುಕೊಂಡಿದ್ದಾರೆ ಎಂಬ ಅಂಶದಿಂದಲೇ ಈ ನಾಗರಿಕ ಪರಂಪರೆಯ ಅಂತರ್ಗತ ಗುಣವು ತಿಳಿಯುತ್ತದೆ.

ಸಿಎಎ ಈ ನಾಗರಿಕ ಮೌಲ್ಯವ್ಯವಸ್ಥೆಯ ಮುಂದುವರಿಕೆಯಾಗಿದೆ. ಕೇವಲ ಧರ್ಮದ ಕಾರಣದಿಂದಾಗಿ ಕಿರುಕುಳ ಅನುಭವಿಸಿ ಪಾಕಿಸ್ತಾನ ಮತ್ತಿತರ ಕಡೆಗಳಿಂದ ಬಂದವರಿಗೆ ಭಾರತದಲ್ಲಿ ರಕ್ಷಣೆ ನೀಡುವುದು ಸಿಎಎ ಉದ್ದೇಶವಾಗಿದೆ. ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ವಿಪರೀತವಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

ಸಿಎಎ ಯಾವುದೇ ಧರ್ಮ, ಜಾತಿ, ಮತ, ಪಂಥ ಅಥವಾ ಜನಾಂಗದ ಭಾರತೀಯ ನಾಗರಿಕರ ಹಕ್ಕುಗಳನ್ನು ಬದಲಾಯಿಸುವುದಿಲ್ಲ. ಅಥವಾ ಪ್ರಶ್ನೆ ಮಾಡುವುದಿಲ್ಲ. ಈ ಕಾಯ್ದೆ ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ

ಬೆದರಿಕೆಯಾಗಿದೆ ಎಂಬ ಹೇಳಿಕೆ ಅಜ್ಞಾನದ ಪರಮಾವಧಿ. ಧಾರ್ಮಿಕ ಆಧಾರದ ಮೇಲೆ ನಾಗರಿಕರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುವುದು, ವಿಶೇಷವಾಗಿ ಯುವಕರನ್ನು ಪ್ರಚೋದಿಸುವುದು ಕೀಳು ರಾಜಕೀಯವಲ್ಲದೆ ಬೇರೇನಲ್ಲ.

ಇದಲ್ಲದೇ, ಕೆಲವು ಪ್ರತಿಪಕ್ಷಗಳು ಹೇಳುವಂತೆ ಸಿಎಎ ಭಾರತದ ಮೂರು ನೆರೆಯ ರಾಷ್ಟ್ರಗಳ ನಾಗರಿಕರಿಗೆ ಮುಕ್ತ ಆಹ್ವಾನವಲ್ಲ, ಏಕೆಂದರೆ ಕಟ್-ಆಫ್ ದಿನಾಂಕವನ್ನು 2014ರ ಡಿಸೆಂಬರ್ 31ಕ್ಕೆ ನಿಗದಿಪಡಿಸಲಾಗಿದ್ದು, ಈಗಾಗಲೇ ಭಾರತದಲ್ಲಿರುವ, ಹಕ್ಕು ನಿರಾಕರಿಸಲಾಗಿರುವ ನಿರಾಶ್ರಿತರಿಗೆ ಮಾತ್ರ ಪೌರತ್ವದ ಹಕ್ಕುಗಳನ್ನು ನೀಡುತ್ತದೆ. ಇದು ನವದೆಹಲಿಯ ಅನಧಿಕೃತ ಕಾಲಿನಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ಆಸ್ತಿ ಹಕ್ಕುಗಳನ್ನು ನೀಡಿದಂತೆ.

ಈ ಮೂರು ದೇಶಗಳಲ್ಲಿ ಕಿರುಕುಳವನ್ನು ಎದುರಿಸುತ್ತಿರುವುದು ಧಾರ್ಮಿಕ ಅಲ್ಪಸಂಖ್ಯಾತರು (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು) ಮಾತ್ರವಲ್ಲ ಎಂದು ಗೊಂದಲವನ್ನುಂಟುಮಾಡುವ ಉದ್ದೇಶಪೂರ್ವಕ ಪ್ರಯತ್ನವೂ ನಡೆದಿದೆ. ಮೊದಲನೆಯದಾಗಿ, ಈ ದೇಶಗಳು ಇಸ್ಲಾಮಿಕ್ ರಾಷ್ಟ್ರಗಳಾಗಿರುವುದರಿಂದ ಅಲ್ಲಿ ಧಾರ್ಮಿಕ ಆಧಾರದ ಮೇಲೆ ಮುಸ್ಲಿಮರಿಗೆ ಕಿರುಕುಳದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗೆಂದಾಕ್ಷಣ, ಈ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ವಾಸ್ತವವಾಗಿ, ಕಳೆದ ಐದು ವರ್ಷಗಳಲ್ಲಿ, ಮೋದಿ ಸರ್ಕಾರವು ಈ ದೇಶಗಳ ಸುಮಾರು 600 ಮುಸ್ಲಿಮರಿಗೆ ಪೌರತ್ವವನ್ನು ನೀಡಿದೆ. ಆದ್ದರಿಂದ, ಸಿಎಎ ಮುಸ್ಲಿಂ-ವಿರೋಧಿ ಅಥವಾ ಭಾರತದ ಜಾತ್ಯತೀತತೆಗೆ ಧಕ್ಕೆ ತರುತ್ತದೆ ಎಂಬ ಪ್ರತಿಪಕ್ಷಗಳ ವಾದ ಸುಳ್ಳು.

ಎರಡನೆಯದಾಗಿ, ಸಿಎಎ ಬಗ್ಗೆ ಸುಳ್ಳು ಹರಡಲು ಭಾರತ ಸಂವಿಧಾನದ 14ನೇ ವಿಧಿಯನ್ನು ಎಳೆದು ತರುವ ಪ್ರಯತ್ನ ಕೂಡ ನಡೆದಿದೆ. ಕಳೆದ ಏಳು ದಶಕಗಳಲ್ಲಿ ರೂಪಿಸಲಾದ ಪೂರ್ವನಿದರ್ಶನಗಳ ಜೊತೆಗೆ ಈ ಕಾಯ್ದೆಯನ್ನು ಎಚ್ಚರಿಕೆಯಿಂದ ಓದಿಕೊಂಡರೆ, ಸಿಎಎಯಂತಹ ಕಾಯ್ದೆಯು ಉದ್ದೇಶ ಕ್ಷಾಮಿಯೇ ಸಮಂಜಸವಾದ ವರ್ಗೀಕರಣ ನಿಬಂಧನೆಯನ್ನು ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ. ಅಂದರೆ, ಸಿಎಎಯನ್ನು ಐತಿಹಾಸಿಕವಾಗಿ ತಾರತಮ್ಯಕ್ಕೊಳಗಾದವರಿಗೆ



ಹಕ್ಕುಗಳನ್ನು ನೀಡುವ ದೃಢೀಕರಣ ಕ್ರಿಯೆಯ ದೃಷ್ಟಿಯಿಂದ ನೋಡಬೇಕು,

ಮೂರನೆಯದಾಗಿ, ಪ್ರತಿ ಆಧುನಿಕ ರಾಷ್ಟ್ರವೂ ಪೌರತ್ವಕ್ಕೆ ಸಂಬಂಧಿಸಿದ ಮಾನದಂಡಗಳನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಹೊಂದಿದೆ. ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳೂ ಪೌರತ್ವದ ಹಕ್ಕುಗಳನ್ನು ಬೇಷರತ್ತಾಗಿ ಅಥವಾ ಬೇಕಾಬಿಟ್ಟಿಯಾಗಿ ನೀಡುವುದಿಲ್ಲ. ಆಧುನಿಕ ಭಾರತದ ವಿಷಯಕ್ಕೆ ಬಂದರೆ ಟಿಬೆಟ್, ಶ್ರೀಲಂಕಾ, ಉಗಾಂಡಾ ಅಥವಾ ಬಾಂಗ್ಲಾದೇಶದ ನಿರಾಶ್ರಿತರೆಲ್ಲರಿಗೂ ಆಶ್ರಯ ನೀಡಲಾಗಿದೆ. ಸಿಎಎಯು ಮಾನವ ಹಕ್ಕುಗಳ ಬಗೆಗಿನ ಈ ಬದ್ಧತೆಯನ್ನು ಬದಲಾಯಿಸುವುದಿಲ್ಲ; ಬದಲಾಗಿ, ಇದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಕೊನೆಯದಾಗಿ, ಸಿಎಎಯನ್ನು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯೊಂದಿಗೆ ತಳುಕು ಹಾಕುವುದು. ಪ್ರಧಾನಿ ಮೋದಿ ಅವರು ಸ್ವಷ್ಟಪಡಿಸಿದಂತೆ, ಸರ್ಕಾರದಲ್ಲಿ ಎನ್‌ಆರ್‌ಸಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇದು ಅಸ್ಸಾಂಗ್ ಮಾತ್ರ ಸೀಮಿತವಾಗಿದೆ. ಆದರೂ ಇವೆರಡರ ನಡುವಿನ ನಿಗೂಢ ಸಂಪರ್ಕವನ್ನು ಹುಡುಕುತ್ತಿರುವುದು, ಕಾಂಗ್ರೆಸ್ ಮತ್ತು ಅದರ ವಿವಿಧ 'ಜಾತ್ಯತೀತ' ಸಂಗಾತಿಗಳು ದಶಕಗಳಿಂದ ಮಾಡುತ್ತ ಬಂದಿರುವ ಮತಬ್ಯಾಂಕ್ ರಾಜಕಾರಣವಾಗಿದೆ.

ಈ ಮತಬ್ಯಾಂಕ್ ರಾಜಕೀಯವನ್ನು ಮೊದಲು 2014 ರಲ್ಲಿ ತಿರಸ್ಕರಿಸಲಾಯಿತು, ನಂತರ 2019 ರಲ್ಲಿ ಇನ್ನಷ್ಟು ಪ್ರಬಲವಾಗಿ ತಿರಸ್ಕರಿಸಲಾಗಿದೆ.

ಶಿಕಾಗೋದ ವಿಶ್ವ ಧರ್ಮ ಸಮ್ಮೇಳನದ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು, 'ಎಲ್ಲ ಧರ್ಮಗಳಲ್ಲಿ ಮತ್ತು ಭೂಮಿಯ ಮೇಲಿನ ಎಲ್ಲ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದು ಹೇಳಿದ್ದರು. ಮೋದಿ ಸರ್ಕಾರ ಜಾರಿಗೆ ತಂದಿರುವುದು ಭಾರತದ ಈ ಪರಂಪರೆಯನ್ನು ನಿರ್ಮಿಸುವ ಕಾನೂನು. ನಕಲಿ ವಾದಗಳಿಂದ ಕುರುಡಾಗಿರುವವರು ಭಾರತದ ಸೂಕ್ಷ್ಮ ಸಾಮಾಜಿಕತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಶಕ್ತಿಗಳನ್ನು ತಿರಸ್ಕರಿಸುವುದು ಮತ್ತು ನಮ್ಮ ನಾಗರಿಕ ಪರಂಪರೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಜವಾಬ್ದಾರಿಯುತ ಭಾರತೀಯರಾದ ನಮ್ಮ ಮೇಲಿದೆ.



- ಚಂದ್ರಶೇಖರ  
III Year D.N.





## ಪ್ಲಾಸ್ಟಿಕ್ ಇಲ್ಲದ ಬದುಕು

ಪ್ಲಾಸ್ಟಿಕ್ ಬಿಟ್ಟು ಬದುಕಲಾರೆವೇನೋ ಎಂಬಷ್ಟು ಅವಲಂಬಿತರು ನಾವು. ಅಷ್ಟರಮಟ್ಟಿಗೆ ಬದುಕನ್ನು ಅದು ವ್ಯಾಪಿಸಿದೆ. ಅದೇ ಕಾರಣಕ್ಕೆ ಅದು ಪರಿಸರವನ್ನು ಕಲುಷಿತಗೊಳಿಸಿದೆ. ಹೀಗಾಗಿಯೇ ಅದಕ್ಕೇಗ ನಿಯಂತ್ರಣ ಹೇರುವ ಹೊತ್ತು ಬಂದಿದೆ. ಪ್ಲಾಸ್ಟಿಕ್ ವರದಂತೆ ಪ್ರವೇಶಿಸಿ ಇದೀಗ ಶಾಪವಾದದ್ದು ಹೇಗೆ? ಪ್ಲಾಸ್ಟಿಕ್ ಎಂಬ ಮಾಯಾವಿಯ ಹಿಂದೆ-ಮುಂದೆ...

### ಮಾಲಿನಿ ಗುರುಪ್ರಸನ್ನ

‘ನಾನು ಪ್ಲಾಸ್ಟಿಕ್ ಅಲ್ಲ’ ಹೀಗೊಂದು ಬರಹ ಬರೆದುಕೊಂಡಿದ್ದ ಕವರ್ ನನ್ನ ಕಣ್ಣೆದುರು. ಆ ಮಾಲ್‌ನಲ್ಲಿ ನಿಂತಾಗ ಒಂದು ಸಲ ಅದನ್ನು ನಂಬಲಾಗದೆ ಹಿಡಿದು ತಿರುಗಿಸಿ ತಿರುಗಿಸಿ ನೋಡಿದೆ. ಒಂಚೂರು ಹಿಗ್ಗಿಸಿ, ಕುಗ್ಗಿಸಿ ನೋಡುತ್ತಿದ್ದಾಗ ಅಲ್ಲಿಯ ಅಟೆಂಡರ್ ಒಬ್ಬಳು ಬಂದು ಹಾಗೆಲ್ಲ ಮಾಡಬೇಡಿ ಮೇಡಂ ಹರಿದು ಹೋಗುತ್ತೆ. ವೇಸ್ಟ್ ಮಾಡಬೇಡಿ ಎಂದಳು. ಅಲ್ಲಿಯೇ ಒಂದು ಡಬ್ಬದಲ್ಲಿ ಹೆಸರುಕಾಳನ್ನು ಆ ಚೀಲಕ್ಕೆ ಹಾಕಿದೆ. ಬುಡ ಭದ್ರವಿಲ್ಲದ ಕಾರಣ ಹಾಗೇ ಎಲ್ಲವೂ ಆ ಡಬ್ಬದೊಳಗೇ ಹಿಂತಿರುಗಿ ಬಿತ್ತು. ‘ಒಂದೂ ಸರಿಯಿಲ್ಲ... ಎಂಥಂಥವೋ ಕೊಟ್ಟುಬಿಡ್ತಾರೆ... ಸರಿ ಇದ್ದವನ್ನು ನೀವುಗಳು ಎಳೆದು ಹಾಳು ಮಾಡ್ತೀರಿ. ಮ್ಯಾನೇಜರ್ ಹತ್ರ ನಾವು ಬೈಸೋಬೇಕು. ಸರಿಯಾಗಿ ನೋಡಲ್ಲ ನೀವು’ ಅಂತ... ಎಂದು ಸಿಡುಗುಟ್ಟುತ್ತಾ ಅಟೆಂಡರ್ ಆ ಕವರ್ ತೆಗೆದುಕೊಂಡು ಹೊರಟಳು. ‘ಅಯ್ಯೋ ರಾಮಾ... ಅದರ ಬುಡದ ತಂಟೆಗೇ ಹೋಗಿಲ್ಲ ನಾನು, ಅದು ಮೊದಲೇ ಹಾಳಾಗಿತ್ತಲ್ಲ..’ ಅವಳಾಗಲೇ ದೂರದಲ್ಲಿ ಇನ್ನೊಬ್ಬಳ ಬಳಿ ಆ ಕವರ್ ತೋರಿಸುತ್ತಾ ಮುಖ ಸೊಟ್ಟು ಮಾಡಿಕೊಂಡು ನಿಂತಿದ್ದಳು. ಆ ಕ್ಷಣ ನನಗೆ ಅಲ್ಲಿ ಹಾಳಾದ ಎಲ್ಲ ಕವರಿಗೂ ನನ್ನನ್ನೇ ಹೊಣೆ ಮಾಡುತ್ತಿದ್ದಾಳೇನೋ ಅನ್ನಿಸಿಬಿಟ್ಟಿತು. ಮತ್ತೊಮ್ಮೆ ಅಲ್ಲಿಗೆ ಹೋದಾಗ ನಾನು ಪ್ಲಾಸ್ಟಿಕ್ ಅಲ್ಲ ಎಂಬ ಕವರ್ ಕೂಡ ಮಾಯವಾಗಿ ಖಾಕಿ ಬಣ್ಣದ ಕಾಗದದ ಪೊಟ್ಟಣಗಳು ಪ್ರತ್ಯಕ್ಷವಾಗಿದ್ದವು. ಸಕ್ಕರೆ, ಹಿಟ್ಟು ಎಲ್ಲವನ್ನೂ ತುಂಬಿಕೊಂಡ ಕಾಗದದ ಪೊಟ್ಟಣಗಳು ಒಮ್ಮೊಮ್ಮೆ ಬಿರುಕು ಬಿಟ್ಟು ಕ್ಯಾಶ್ ಕೌಂಟರ್‌ನಲ್ಲಿ ಅಲ್ಲಲ್ಲಿ ಹಿಟ್ಟು, ಸಕ್ಕರೆ, ಬೇಳೆಗಳ ಹಾಜರಾತಿ ಕಾಣಿಸುತ್ತಿತ್ತು. ಹಿಸ್ಟರಿ ರಿಪೀಟ್ ಅನ್ನಿಸಿ ನನಗೆ ಹಳೆಯ ನೆನಪುಗಳು...

### ಪ್ಲಾಸ್ಟಿಕ್ ಬಂದ ಆ ದಿನಗಳು...

ನಾವು ಅಂಗಡಿಗೆಂದೇ ಮೀಸಲಿಟ್ಟಿದ್ದ ಬ್ಯಾಗುಗಳನ್ನು ತೆಗೆದುಕೊಂಡು ಶಿಕಾರಿಪುರಕ್ಕೆ ಹೊರಡುತ್ತಿದ್ದೆವು. ನಾವಿದ್ದ ಊರಿನಲ್ಲಿ ಒಂದೇ ಒಂದು ಅಂಗಡಿ ಕೂಡಾ ಇರಲಿಲ್ಲ. ಹೊರಡುವ ಹಿಂದಿನ ದಿನವೇ ಅಮ್ಮ ಕಡಲೇಕಾಯಿ ಎಣ್ಣೆಗೆ,

ಕೊಬ್ಬರಿ ಎಣ್ಣೆಗೆ, ಹರಳೆಣ್ಣೆಗೆ ಎಂದು ಮೂರು ಬಾಟಲಿಗಳನ್ನು ಸಿದ್ಧ ಮಾಡಿ ಇಟ್ಟಿರುತ್ತಿದ್ದರು. ಅವೆಲ್ಲವನ್ನೂ ತೆಗೆದುಕೊಂಡು ಹೋಗಿ ಅಂಗಡಿಯಲ್ಲಿ ಕೊಟ್ಟರೆ ಅವರು ಅದಕ್ಕೆ ಎಣ್ಣೆಯನ್ನು ತುಂಬಿಸಿ ಭದ್ರವಾಗಿ ಮುಚ್ಚಳ ಹಾಕಿಕೊಟ್ಟು, ‘ಹುಷಾರು ಇನ್ನೊಂದ್ಲ ಮುಚ್ಚಳ ನೋಡ್ಕೊಳ್ಳಿ’ ಎಂದು ಎಚ್ಚರಿಕೆಯನ್ನು ಕೊಟ್ಟೇ ನಮ್ಮ ಕೈಗೆ ಬಾಟಲಿಯನ್ನು ಕೊಡುತ್ತಿದ್ದರು. ನ್ಯೂಸ್ ಪೇಪರ್ ಹರಿದು ತ್ರಿಕೋನಾಕಾರವಾಗಿ ಪೊಟ್ಟಣ ಕಟ್ಟಿ ಅದರಲ್ಲಿ ಪದಾರ್ಥ ಹಾಕಿ ಅದನ್ನು ಮುಚ್ಚಿ ಅವರ ಕೈಗೆಟಕುವಂತೆ ಇಳಿಬಿಟ್ಟಿದ್ದ ಹುರಿಯನ್ನು ಪೊಟ್ಟಣಕ್ಕೆ ಸುತ್ತಿ ಕೊಟ್ಟರೆ ಅದನ್ನು ಜೋಪಾನವಾಗಿ ಬ್ಯಾಗಿಗೆ ಸೇರಿಸಿ ಬಸ್‌ಸ್ಟಾಂಡಿಗೆ ಬಂದು ಬಸ್ಸಿನ ನೂಕುನುಗ್ಗಲಲ್ಲಿ ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದು ಮನೆ ತಲುಪಿದರೆ ದೊಡ್ಡ ಸಾಧನೆ. ಅದರಲ್ಲೂ ಅಮ್ಮ ಎಣ್ಣೆ ಸೋರಿದೆ, ಕಡೆ ಪೊಟ್ಟಣ ಈ ಕಡೆ ಬಿಟ್ಟೊಂಡಿದೆ. ಕಾಫಿ ಪುಡಿ ಪೊಟ್ಟಣ ಓಪನ್ ಆಗಿ ಇಡೀ ಚೀಲ ಅದರದೇ ವಾಸನೆ ಎಂದೆಲ್ಲ ಹೇಳುತ್ತಾ ತಂದ ಸಾಮಾನನ್ನು ತೆಗೆದಿಡುತ್ತಿದ್ದರೆ ನಾವು ಅಂಗಡಿಯಲ್ಲಿನ ರಶ್ಮಿ, ಬಸ್ಸಿನಲ್ಲಿ ಸೀಟು ಸಿಗದ ಪರದಾಟವನ್ನು ವರ್ಣಿಸುತ್ತಾ ಈ ಸ್ಥಿತಿಯಲ್ಲಿ ಅವು ಮನೆ ತಲುಪಿರುವುದೇ ಪುಣ್ಯ ಎಂದು ಅಮ್ಮನಿಗೆ ಮನದಟ್ಟು ಮಾಡಿಕೊಡಲು ಹೆಣಗುತ್ತಿದ್ದೆವು. ಎಲ್ಲ ಸಾಮಾನೂ ಡಬ್ಬ ಸೇರಿದ ಮೇಲೆ ನಾನು ಆ ಪತ್ರಿಕೆಗಳ ಪುಟಗಳನ್ನು ಓದಲು ಇಟ್ಟುಕೊಳ್ಳುತ್ತಿದ್ದೆ. ಬಸ್‌ಸ್ಟಾಂಡಿನಲ್ಲಿ ಇದ್ದ ಒಂದು ಅಂಗಡಿಯಲ್ಲಿ ವಾರಪತ್ರಿಕೆಗಳನ್ನು ಪೊಟ್ಟಣ ಕಟ್ಟಲು ಬಳಸುತ್ತಿದ್ದರಿಂದ ಅಲ್ಲಿಗೆ ಹೋಗಬೇಕೆಂಬುದು ನನ್ನ ಬಯಕೆಯಾಗಿತ್ತಾದರೂ ನಮ್ಮ ಲೆಕ್ಕದ ಅಂಗಡಿಯನ್ನು ಬಿಟ್ಟು ಬೇರೆಲ್ಲೂ ಹೋಗಲು ಅಣ್ಣ ಅಮ್ಮ ಒಪ್ಪುತ್ತಿರಲಿಲ್ಲವಾದ್ದರಿಂದ ದಿನಪತ್ರಿಕೆಗಳ ತುಂಡಿಗೇ ತೃಪ್ತಿ ಪಟ್ಟುಕೊಳ್ಳುತ್ತಿದ್ದೆ. ಒಮ್ಮೆ ಎಲ್ಲ ಸಾಮಾನುಗಳನ್ನೂ ಬ್ಯಾಗಿನಲ್ಲಿ ತುಂಬಿಕೊಂಡು ನಾನು ಅಣ್ಣ ಬಸ್ಸಿನಿಂದ ಇಳಿದಾಗ ಸೊಚನೆಯೇ ಇಲ್ಲದೆ ಸುರಿದ ಧಾರಾಕಾರ ಅಕಾಲ ಮಳೆ. ಛತ್ರಿಯಿಲ್ಲದ ಕಾರಣ ಬಸ್‌ಸ್ಟಾಪ್‌ನಲ್ಲಿಯೇ ಎರಡು ಗಂಟೆ ಹಾಗೇ ಕುಳಿತಿದ್ದೆವು. ಕಾಗದದ ಪೊಟ್ಟಣಗಳು ಎಲ್ಲಿ ಮಳೆ ಹನಿ ಸಿಡಿದು ಬಿರಿಯುತ್ತವೆಯೋ ಎಂಬ ಆತಂಕ. ಈ ಎಲ್ಲಾ ತೊಂದರೆ ತಾಪತ್ರಯಗಳಿಗೆ ಉತ್ತರವಾಗಿ ಒಂದು ದಿನ ಪ್ಲಾಸ್ಟಿಕ್ ಬಂದೇಬಿಟ್ಟಿತು. ಎಣ್ಣೆಗೆ ಹಳೆಯ ಹಾರ್ಲಿಕ್ಸ್ ಬಾಟಲಿ ತೆಗೆದುಕೊಂಡು ಹೋಗಬೇಕಿಲ್ಲ... ಹಳೆಯ ದಿನಪತ್ರಿಕೆಯಲ್ಲಿ ಕಟ್ಟಿದ ಪೊಟ್ಟಣವನ್ನು ಸರ್ಕಸ್ ಮಾಡಿ ತರಬೇಕಿಲ್ಲ. ಹೊರಗೆ ಹೋದಾಗ ಏನು ಬೇಕೋ ಎಲ್ಲವನ್ನೂ ತಂದುಕೊಂಡುಬಿಡಬಹುದು... ಮೊದಲೇ ಪ್ಯಾಕ್ ಮಾಡಿಟ್ಟ ಸಾಮಾನುಗಳು... ಅವೆಲ್ಲವನ್ನೂ ಹಾಕಿಕೊಡಲು ಮತ್ತೊಂದು ದೊಡ್ಡ ಪ್ಲಾಸ್ಟಿಕ್ ಕವರ್... ಮಳೆ ಬಂದರೂ ತೀರಾ



ತೊಂದರೆಯಿಲ್ಲ... ಎಣ್ಣೆ ಬೆಣ್ಣೆ, ನೀರು ಏನು ಬೇಕಾದರೂ ತುಂಬಬಹುದಾದ ಪ್ಲಾಸ್ಟಿಕ್... ಇದನ್ನು ಕಂಡುಹಿಡಿದ ಮಹಾನುಭಾವನನ್ನು ಎಷ್ಟು ಕೊಂಡಾಡಿದರೂ ಸಾಲದು... ಬದುಕಿಗೆ ವರವಾಗಿ ಪ್ಲಾಸ್ಟಿಕ್ ಬಂದಿತ್ತು.

**ಪ್ಲಾಸ್ಟಿಕ್ ಆಧಿಕ್ಯ**

ಪ್ಲಾಸ್ಟಿಕ್ ಮೈಗೂಡಲಾರಂಭಿಸಿತು ಎಲ್ಲ ಅರ್ಥದಲ್ಲೂ... ಮನೆಯಿಂದ ಹೊರಗೆ ಕಾಲಿಟ್ಟರೆ ಹೆಜ್ಜೆಯಿಟ್ಟಲ್ಲೆಲ್ಲಾ ಪ್ಲಾಸ್ಟಿಕ್ ಚೂರುಗಳು... ಇಡ್ಲಿಯ ಜೊತೆ ಕಟ್ಟಿಸಿಕೊಂಡು ಬಂದು ಹೆಚ್ಚಾಗಿ ಬಿಸಾಡಿದ್ದ ಸಾಂಬಾರಿನ ಪೊಟ್ಟಣ.., ಹಳಸಿದ ಆಹಾರ ಪದಾರ್ಥಗಳನ್ನು ತುಂಬಿಕೊಂಡು ದುರ್ನಾತ ಬೀರುವ ಪ್ಲಾಸ್ಟಿಕ್ ಚೀಲಗಳು... ಅಲ್ಲಲ್ಲಿ ಬಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಒಳಗೇನಿದೆಯೋ ಕಂಡವರಾರು...? ಗಾಳಿ ಬಂದ ಕೂಡಲೇ ಹಾರಿ ರವೆಂದು ಕಾಲಿಗೆ ಬಡಿಯುವ ಪ್ಲಾಸ್ಟಿಕ್‌ಗಳು ಹೇಸಿಗೆ ಹುಟ್ಟಿಸಲಾರಂಭಿಸಿದವು. ಎಸೆಯುವ ಕಸದ ಪ್ರಮಾಣವಂತೂ ದಿಗಿಲು ಹುಟ್ಟಿಸುವಷ್ಟು ಹೆಚ್ಚು ಹೆಚ್ಚು... ನಮ್ಮ ಮನೆ ಚೊಕ್ಕವಾದರೆ ಸಾಕು... ಈ ಬೀದಿಯವರು ಆ ಬೀದಿಯಲ್ಲೊಂದು ಕಸ ಎಸೆವ ತಾಣಕ್ಕೆ... ಆ ಬೀದಿಯವರು ಈ ಬೀದಿಯ ಕಸದ ಬುಟ್ಟಿಗೆ... ಖಾಲಿ ಸೈಟುಗಳಂತೂ ಪ್ಲಾಸ್ಟಿಕ್ ತುಂಬಿದ ನರಕ. ದನಗಳ ಹೊಟ್ಟೆಯಲ್ಲಿ, ನಾಯಿಗಳ ಊಟದಲ್ಲಿ, ಕೆರೆ ದಡದಲ್ಲಿ.. ದೇವಸ್ಥಾನದ ಬದಿಯಲ್ಲಿ.. ಸ್ಟೇಡಿಯಮ್ನ ಮುಗಿದ ಸಮಾರಂಭಗಳ ಅವಶೇಷದಲ್ಲಿ.. ಕಲ್ಯಾಣ ಮಂಟಪಗಳ ಹಿಂಬದಿಯಲ್ಲಿ... ಎಲ್ಲೆಲ್ಲಾ ಪ್ಲಾಸ್ಟಿಕ್... ಎಲ್ಲಿಲ್ಲ ಪ್ಲಾಸ್ಟಿಕ್? ವರವಾಗಿ ಬಂದಿದ್ದು ಶಾಪವಾಗಿ ಪರಿಣಮಿಸಿದಂತೆ...

**ನಿಷೇಧದ ಈ ಹೊತ್ತು...**

ಈಗ ಈ ಪ್ಲಾಸ್ಟಿಕ್ ನಿಷೇಧವಂತೆ... ಅಡುಗೆಮನೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದ ನನ್ನ ಕಿವಿಗೆ ಮೊಟ್ಟಮೊದಲು ಈ ಮಾತು ಕಿವಿಗೆ ಬಿದ್ದಾಗ ಕಂಗಾಲಾಗಿ ಬಿಟ್ಟೆ ಒಂದ್ನಲ್ಲ ಸುತ್ತಮುತ್ತ ನೋಡಿದಾಗ ಬರೀ ಪ್ಲಾಸ್ಟಿಕ್ ಮಧ್ಯೆ ನಿಂತ ಅರಿವು ಮೊದಲ ಬಾರಿಗೆ. ನುಸಿಯಾಡದಿರಲಿ ಎಂದು ತಂದಿಟ್ಟ ಹಣ್ಣಿನ ಬುಟ್ಟಿಗೆ ಹಾಕಿದ ನೆಟ್, ಟರ್ಪರ್‌ವೇರ್ ಡಬ್ಬಿಗಳು, ಮಕ್ಕಳಿಗೆ ಊಟ ಕಟ್ಟುವ ಡಬ್ಬಿಗಳು... ಕುಡಿಯುವ ನೀರಿನ ಆರ್ ಓ ಸಿಸ್ಟಮ್ ಹೊರಮೈ... ಹೊರಗಡೆ ಪ್ಲಾಸ್ಟಿಕ್‌ಮಯ ಎಂದು ಗೊಣಗುತ್ತಿದ್ದ ನನಗೆ ನನ್ನ ಇಡೀ ಮನೆಯಲ್ಲಿ ಎಷ್ಟರಮಟ್ಟಿಗೆ ಈ ಪ್ಲಾಸ್ಟಿಕ್ ವ್ಯಾಪಿಸಿದೆ ಎಂಬುದು ಅರಿವಾದಾಗ ನಾಚಿಕೆ... ಹಿಂದೆ ಬಾಲ್ಯದಲ್ಲಿ ಉಪಯೋಗಿಸುತ್ತಿದ್ದ ಹಳೆಯ ತುಕ್ಕು ಹಿಡಿಯುತ್ತಿದ್ದ ಶಾಚದ ಮನೆಯಲ್ಲಿಟ್ಟ ಬಕೆಟ್‌ಗಳು ಕಣ್ಣಿಂದ ಪ್ರತ್ಯಕ್ಷವಾಗಿ ಅಣಕಿಸಿ ನಕ್ಕವು. ಇತ್ತೀಚೆಗಷ್ಟೇ ಸೀರೆ ಅಂಗಡಿಗೆ ಹೋಗಿದು ಬಾರಿ ರೇಷ್ಮೆ ಸೀರೆ ಕೊಂಡು ಮೆಟ್ಟಿಲಿಳಿಯುವಾಗ ಸಣ್ಣ ಮಳೆ. ಸೀರೆಯದ್ದ ರಟ್ಟಿನ ಚೀಲ ಹಿಡಿದಿದ್ದ ನಾನು ಕಾರು ತಂದಿಲ್ಲವೆಂಬ ಅರಿವಾದೊಡನೆ ಬೆಚ್ಚಿಬಿದ್ದೆ. ಅಂಗಡಿಯವನಲ್ಲಿ ಪ್ಲಾಸ್ಟಿಕ್ ಚೀಲವಿದ್ದರೆ ಕೊಡಿ

ಎಂದು ದಯನೀಯವಾಗಿ ಬೇಡಿಕೊಂಡೆ. ಅವನು ತನ್ನ ಇಡೀ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲವೇ ಇಲ್ಲವೆಂದೂ, ಹುಡುಕಿ ಕೊಟ್ಟರೆ ಇನ್ನೊಂದು ಇಂತಹುದೇ ಸೀರೆಯನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆಂದೂ ಸವಾಲು ಹಾಕುತ್ತಾ ನಿರಾಕರಿಸಿದ. ಮಳೆಯ ಅವಾಂತರದಲ್ಲಿ ಕರೆದಾಗ ಓಗೊಡದ ಟ್ಯಾಕ್ಸಿಗಳನ್ನು ಶಪಿಸುತ್ತಾ ಒಂದೂವರೆ ಗಂಟೆ ಅಲ್ಲಿಯೇ ನಿಂತು ಕಾಲ ಕಳೆದೆ. ಅಂಗಡಿಯವನು ಆಗಾಗ ಅವನು ಫೀ ಇದ್ದಾಗಲೆಲ್ಲ ಪ್ಲಾಸ್ಟಿಕ್‌ನ ಕುರಿತು, ಅಧಿಕಾರಿಗಳ ಕಟ್ಟುನಿಟ್ಟಿನ ನಿಯಮದ ಕುರಿತು, ಎಲ್ಲೆಲ್ಲಿ ಯಾರು ಎಷ್ಟೆಷ್ಟು ದಂಡ ಕಟ್ಟಿದ್ದಾರೆ ಎಂದು ಈ ಪ್ಲಾಸ್ಟಿಕ್ ಮಾರಿಯ ಕುರಿತು ನನಗೆ ಮನದಟ್ಟು ಮಾಡಿಕೊಡುತ್ತಲೇ ಇದ್ದನಾದರೂ ಅವನ ಬೈಗುಳ ಅಧಿಕಾರಿಗಳ ಕಟ್ಟುನಿಟ್ಟಿಗೋ, ಪ್ಲಾಸ್ಟಿಕ್‌ನ ದುರ್ಗುಣಕ್ಕೋ ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಒಂದು ಒಳ್ಳೆಯ ಪ್ಲಾಸ್ಟಿಕ್ ಬ್ಯಾಗು ಇದ್ದಿದ್ದರೆ ಸ್ಯೂಟಿಯಲ್ಲಿ ಮನೆ ಸೇರುತ್ತಿದ್ದೆ ಎಂಬ ಅರಿವಲ್ಲಿ ಈ ಪ್ಲಾಸ್ಟಿಕ್‌ನ್ನು ಬೈಯುವುದೋ ... ಹೊಗಳುವುದೋ ಅರ್ಥವಾಗಲಿಲ್ಲ.

ಮನೆಗೆ ಬಂದು ಗೋಳಾಡುತ್ತಿದ್ದ ನನ್ನ ಮುಂದೆ ಯಜಮಾನರು ಬ್ಯಾನ್ ಆದ ಪ್ಲಾಸ್ಟಿಕ್ ವಸ್ತುಗಳ ಪಟ್ಟಿ ಇಟ್ಟರು. ಸ್ಟ್ರಾ ಬ್ಯಾನ್ ಆಗಿದೆ ಎಂದು ಕೂಗಿದೆ... ಸದ್ಯ ಪಾರ್ಕ್ ಪಕ್ಕ ಎಳನೀರಿನ ಅಂಗಡಿ ಮುಂದೆ ಅವು ಬಿದ್ದು ಒದ್ದಾಡೋದು ತಪುತ್ತೆ ಎಂದು ಮಗಳು ಒಂದ್ನಲ್ಲ ಹಾರಿ ಕೂತಳು. ಪ್ಲಾಸ್ಟಿಕ್ ಬ್ಯಾಗುಗಳು ಇರೋದನ್ನು ಜೋಪಾನ ಮಾಡಬೇಕು, ಇನ್ನು ಸಿಗೋಲ್ಲ ಎಂದೆ. ಕೈಯಲ್ಲಿ ನೋಡಿದ್ದೆ ನಿನ್ನ ಒಳಗೆ ಹಾಕ್ತಾರೆ, ಏನು ಮಾಡ್ತೀಯೆ ನೋಡು ನೋಡು ಅಂದ್ಲು ಚಿನ್ನಕುರಳೆ. ತಟ್ಟೆ ಲೋಟ ಎಲ್ಲ ಬ್ಯಾನ್ ಮಾಡಿದ್ದಾರೆ... ಇನ್ನೇಲೆ ಊಟ ಯಾವುದ್ರಲ್ಲಿ ಕಟ್ಟಿಕೊಡ್ತಾರೋ ಹೋಟೆಲೋರು ಎಂದೆಲ್ಲಾ ಅಂದುಕೊಳ್ಳುವಾಗಲೇ ಬ್ಯಾನ್ ಮಾಡದ ಉದ್ದ ಪಟ್ಟಿ ಕಣ್ಣಿಗೆ ಬಿತ್ತು. ಬ್ಯಾನ್ ಆದ ಪ್ಲಾಸ್ಟಿಕ್ ವಸ್ತುಗಳೆಲ್ಲವೂ ಕಸದ ತೊಟ್ಟಿಯನ್ನು ತುಂಬಿಸುತ್ತಿದ್ದ ಕೆಟ್ಟ ಗುಣಮಟ್ಟದ ಪ್ಲಾಸ್ಟಿಕ್ ಮಾತ್ರ ಎಂಬುದು ತಲೆಗೆ ಹೋಗಿ ತುಸು ನಿರಾಳ ಉಸಿರಾಡಿದೆ. ಹಳೆಯ ತುಕ್ಕು ಹಿಡಿದ ಬಕೆಟ್‌ಗಳು ಮುಖ ಸಪ್ಪಗೆ ಮಾಡಿಕೊಂಡು ನನ್ನ ಕಣ್ಣಿಂದ ಮರೆಯಾದವು. ಕ್ಷಣಿಕ ಲಾಭಕ್ಕೆ, ಸೌಕರ್ಯಕ್ಕೆ ಕೆಟ್ಟ ಪ್ಲಾಸ್ಟಿಕ್ ಉಪಯೋಗಿಸದಿರಲು ನಿರ್ಧರಿಸೋಣ... ಆರೋಗ್ಯಕ್ಕೆ ಮಾರಕ ಪ್ಲಾಸ್ಟಿಕ್‌ಗಳು ಇಲ್ಲವಾಗುವ ಋಷಿಯಲ್ಲಿ ಇನ್ನುಂದೆ ಕೇವಲ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಬಳಸೋಣವೇ? ವರವಾಗಿ ಬಂದದ್ದು ಶಾಪವಾಗದಿರಲಿ...



- ಶಿಲ್ಪ  
III Year D.N.

## ಜೀವನ ಎಂದರೆ ಹೀಗಿರಬೇಕು

‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬ ಗಾದೆಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಈ ಗಾದೆಮಾತು ಎಂದೂ ಸುಳ್ಳಾಗದು. ಇಂದಿನ ಕಾಲದ ಜನರ ಬದುಕನ್ನು ಅವಲೋಕಿಸಿದಾಗ ಅಲ್ಲಲ್ಲಿ ಹೆಚ್ಚಾಗಿ ಕೇಳಿಬರುವುದು. ಇದನ್ನೇ ನಾವು ಆಡಂಬರದ ಜೀವನ ಎನ್ನುವುದು. ನಡೆಯಲ್ಲಿ, ನುಡಿಯಲ್ಲಿ, ಭೌತಿಕ ವ್ಯವಸ್ಥೆಯಲ್ಲಿ, ಬಾಹ್ಯ ತೋರ್ಪುಗಳಲ್ಲಿ ಇನ್ನೇಕೆ ಹೆಚ್ಚಿದರಲ್ಲಿ ಅನೇಕರು ಆಡಂಬರದ ಜೀವನವನ್ನೇ ನೆಚ್ಚಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಈ ಆಡಂಬರದ ಜೀವನ ತಾನು ಸಂತೋಷಪಡುವುದಕ್ಕಿಂತ ಇನ್ನೊಬ್ಬರ ಮನಸ್ಸನ್ನು ನೋಯಿಸುವುದೇ ನೋವಿನ ಸಂಗತಿ.

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬುದು ಇನ್ನೊಂದು ಗಾದೆ. ಎಷ್ಟು ಆಗುತ್ತದೋ ಅಷ್ಟನ್ನೇ ಪಡೆದು ತೃಪ್ತಿ ಹೊಂದಬೇಕು. “Simple living, high thinking” ಸರಳ ಜೀವನ ನಡೆಸಬೇಕು. ಈಗಿನ ಭೌತಿಕ ಆಡಂಬರಗಳಿಗೆ ಮನಸ್ಸು ಮಾಡದೆ ಏನು ಇವೆಯೋ ಅವುಗಳಿಂದ ಎಷ್ಟು ಆಗುತ್ತದೋ ಅಷ್ಟು ತೃಪ್ತಿ ಹೊಂದಿ ಜೀವನ ನಡೆಸಬೇಕು. ಈ ಕಲೆಯನ್ನು ಜನಸಾಮಾನ್ಯರೂ ರೂಢಿಸಿಕೊಳ್ಳಬೇಕು.

ಸಂತೃಪ್ತಿ ಎಂಬುದು ಚಾತಕಪಕ್ಷಿಯ ನಿರೀಕ್ಷೆ ಆಗಬಹುದೇ ಹೊರತು, ನಾಳೆಯನ್ನು ನಾವು ಜೀವಿತ ಹೇಗೆ ಕಾಣಲಾರೆವೋ ಹಾಗೆ ಆತ್ಮತೃಪ್ತಿಯನ್ನು ನಮ್ಮ ಜೀವಿತ ಅವಧಿಯಲ್ಲಿ ಕಾಣಿಸಿಗಲಾರದು. ಬೇಕುಗಳಿಗೆ ಬ್ರೇಕು ಹಾಕದಿದ್ದರೆ, ಜೀವನ ದುಸ್ತರವಾದೀತು. ಅವಘಟಗಳು ಸಂಭವಿಸಬಹುದು. ಭಗವಾನ್ ಬುದ್ಧನ ಮಾತಿನಂತೆ ಆಸೆಯೇ ದುಃಖಕ್ಕೆ ಮೂಲವಾದೀತು.

ನಮ್ಮ ಬೇಕುಗಳನ್ನು ಅರ್ಥಶಾಸ್ತ್ರಜ್ಞರು, ಅಗತ್ಯದ ವಸ್ತುಗಳು, ವಿಷಯಗಳು, ಸೌಲಭ್ಯಗಳು, ವ್ಯವಸ್ಥೆಗಳು, ಜೀವನ ಅವಶ್ಯಕಗಳು, ಜೀವನ ಆಡಂಬರಗಳು, ಐಷಾರಾಮಿ ವಸ್ತುಗಳು ಎಲ್ಲರೂ ಬಯಸುವುದು. ಇವುಗಳನ್ನು ಶತಾಯ



– ಶ್ರೀಮತಿ ಶಾರದ  
Asst. Lecturer

ಗತಾಯ ಪ್ರಯತ್ನಿಸುತ್ತಾ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇತರ ಕಾಯಿಲೆಗಳು ನಮ್ಮದಾಗುತ್ತವೆ. ಜೀವನಪೂರ್ತಿ ಬೇರೆಯವರನ್ನು ನೋಡಿ ಹೊಟ್ಟೆಗೆಚ್ಚು ಪಡದೆ, ನಮ್ಮದೇ ಆದ ಜೀವನ ನಡೆಸುವುದು ಒಳ್ಳೆಯದು.

ಬಾಹ್ಯಾಡಂಬರಗಳಿಂದ ತೋಟ ಶೃಂಗಾರ, ಒಳಗೆ ಗೋಳಿಸೊಪ್ಪು ಎನ್ನುವಂತೆ ಮಾಡದೇ ಇದ್ದುದರಲ್ಲೇ ತೃಪ್ತಿ ಕಾಣುವಂತೆ ಮಾಡುವುದು ಬದುಕುವ ವಿಧಾನದಿಂದ ಸುಖ-ಶಾಂತಿ ನಮ್ಮದಾಗುವುದು.

ಊಟದಲ್ಲಿ, ಕೂಟದಲ್ಲಿ, ನೋಟದಲ್ಲಿ, ಉಡುಪಿನಲ್ಲಿ, ಮನೆ ನಿರ್ಮಾಣ, ವಾಹನ, ದುಂದುವೆಚ್ಚ ಮಾಡದೇ ಇದ್ದುದರಲ್ಲಿ ತೃಪ್ತಿ ಪಡಬೇಕು.

ಜೀವನಕ್ಕೆ ಅತೀ ಅವಶ್ಯಕವಿರುವುದು - ಸಂತೋಷ, ಸಮಾಧಾನ, ಶಾಂತಿ, ಸಂತೃಪ್ತಿ. ಇವುಗಳನ್ನು ಆಸ್ವಾದಿಸಲು ಬೇಕಾಗಿರುವುದು ಧಾರಾಳ ಸಮಯ, ನಿರ್ಮಲ ಮನಸ್ಸು, ಸದೃಢ ಆರೋಗ್ಯ ಮಾತ್ರ. ಇವುಗಳನ್ನು ತಿಳಿದು, ಹೊಂದಿಸಿಕೊಳ್ಳಲು ಪ್ರಯತ್ನಿಸಿದರೆ ಜೀವನ ಸುಗಮವಾದೀತು, ಸಂತೋಷವಾದೀತು. ಎಲ್ಲರ ಬಾಳ್ವೆ ಸುಗಮವಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ.







## ನನ್ನ ದೇವರು

ಅಮ್ಮ ಅಮ್ಮ ನೀ ನನ್ನ ದೇವರು ಅಮ್ಮ  
ಗರ್ಭದಿ ಹೊತ್ತು ತಿರುಗಿದೆ ಮಡಿಲಲ್ಲಿ ಇಟ್ಟು ಮುದ್ದಿಸಿದೆ  
ಎದೆಯ ಹಾಲನು ನೀಡಿ ಬೆಳೆಸಿದೆ ನೀ ನನ್ನನ್ನು  
ಮೊದಲ ಹೆಜ್ಜೆಗೆ ಕಾದೆ ನೀ ಅಮ್ಮ ಎನ್ನಲು  
ಕುಣಿದೆ ನೀ...

ಲಾಲಿಯ ಜೋಗುಳ ಹೇಳುತ್ತಾ ಕಂದ ನೀ  
ಮಲಗೆನ್ನುತ್ತಾ ಇರುಳೆಲ್ಲಾ ಕಾವಲು ಕಾದೆ ನೀ...

ಆಟ ಆಡುತ್ತಾ ಎಡವಲು ನಿನ್ನ ಎದೆಗೊತ್ತಿ ಮುದ್ದಿಸಿದೆ  
ಚಂದಿರನ ನೀ ತೋರುತ್ತಾ... ಪ್ರೀತಿಯ ತುತ್ತನ್ನು ನೀಡಿದೆ  
ಅ ಆ ಇ ಈ ಕಲಿಸಿದೆ ಕೈಬೆರಳ ಹಿಡಿದು ನಡೆಸಿದೆ  
ಪ್ರೀತಿಯ ಮುತ್ತಾ... ನೀಡುತ್ತಾ... ಕಾಳಜಿಯಲ್ಲಿ ಗದರಿದೆ  
ದಿನಗಳೆಷ್ಟೇ ಕಳೆದರೂ ವರುಷಗಳೇ ಉರುಳಿ ಹೋದರೂ  
ನಿನ್ನ ಪ್ರೀತಿಯ ಮಗುವಾಗಿ ನಾ ಎಂದೆಂದೂ ಇರುವೆ ನನ್ನಮ್ಮ.

— ಸಂಜಯ್ ಕೆ. ಜಿ.  
I Year D.N.



## ಬಾಳ ಕವಿತೆ

ಬೆಳಕಾಗು ಇನ್ನೊಬ್ಬರ ಬಾಳಲ್ಲಿ  
ಅವರ ಬದುಕು ಕತ್ತಲಲ್ಲಿ ಬೀಳುವ ಮುನ್ನ,  
ಜೋಪಾನವಾಗಿರು ನಿನ್ನನ್ನು ಆರಿಸಲು  
ಪ್ರಯತ್ನಿಸುವರು ಬಿರುಗಾಳಿಯ ರೂಪದಲಿ  
ದುಷ್ಟರು.

ಜೀವನ ಎಂಬ ದೋಣಿಯಲ್ಲಿ  
ನಾವಿಕನಾಗಿ ಸಾಗುತ್ತಿರು ಮುಂದೆ ಮುಂದೆ,  
ಗುರಿ ಎಂಬ ದಡ ಮುಟ್ಟುವವರೆಗೆ.  
ಸಿಲುಕದಿರು ನೀರಿನ ಸುಳಿಯಲಿ  
ಪ್ರವಾಹದ ಅಲೆಯಲಿ.

ಎದುರು ಮಾತಾಡದಿರು ತಾಯಿಗೆ,  
ಮಾತಾಡಲು ಕಲಿಸಿದ ವಾಗ್ದೇವಿಗೆ.  
ಕೈ ಎತ್ತದಿರು ಹೆತ್ತವರಿಗೆ  
ನಡೆಯಲು, ನಡಿಯಲು ಕಲಿಸಿದ  
ನಿಜವಾದ ದೇವರಿಗೆ.

— ಪ್ರತ್ಯರ್ಥ್  
I Year D.N.



ನಾಡಿಗೆ ತಾಯಿಯಾಗಿ

ಬದುಕು

ಮಡಿಲಲಿ ತಾಯಿಯ ಮಗನಾಗಿ  
ಆಡುವಾಗ ಸುಸಂಸ್ಕೃತರ ಮಗನಾಗಿ  
ಬೆಳೆಯುವಾಗ ಎಲ್ಲರ ಪ್ರೀತಿಗೆ ಪಾತ್ರನಾಗಿ

ಊರಿನ ಜನರಿಗೆ ಪ್ರಿಯನಾಗಿ  
ಕಲಿಯುವಾಗ ಗುರುವಿನ ಪ್ರಿಯ ಶಿಷ್ಯನಾಗಿ  
ಗುರು ಹಿರಿಯರಿಗೆ ವಿಧೇಯನಾಗಿ

ನಗುತ ಬಾಳಬೇಕು ನಾಡಿಗಾಗಿ  
ಈ ದೇಶ ಸೇವೆಗೆ ಈಶನಾಗಿ  
ನಾಡಿಗೆ ಕಾಯಕ ಯೋಗಿಯಾಗಿ

ಬದುಕು ದೇಶ ಸೇವೆಗಾಗಿ  
ಭಾರತ ಮಾತೆಯ ಸೇವೆಗಾಗಿ  
ಕನ್ನಡ ಮಾತೆಯ ಮಗನಾಗಿ

ಕನ್ನಡ ದೇವಿಯ ಕುವರನಾಗಿ  
ನಾಡು ನುಡಿಯ ರಕ್ಷಣೆಗಾಗಿ  
ಭಾರತ ಮಾತೆಯ ಶಕ್ತಿಯಾಗಿ

ಭಾರತ ಮಾತೆಯ ತ್ಯಾಗಿಯಾಗಿ  
ಬದುಕು ನೀ ಯೋಗಿಯಾಗಿ  
ಮಡಿಲಲಿ ತಾಯಿಯ ಮಗನಾಗಿ  
ಬಾಳು ಬಂಧುಗಳ ಕಂದನಾಗಿ.



— ಸಂತೋಷ್  
I Year D.N.



ಬೆಂಕಿ ಮುಟ್ಟಿಲ್ಲ ರೆಕ್ಕೆ ಸುಟ್ಟಿಲ್ಲ  
ಬೆಳಕು ಇನ್ನೂ ಸಿಕ್ಕಿಲ್ಲ  
ಬೆಂಕಿಯಲೇ ಬೆಳಕು ಬೆಳಕಲೇ ಬೆಂಕಿ  
ಬದುಕು ಪತಂಗ ಭ್ರಮಣ.

ಹುಟ್ಟು-ಸಾವು ಅವಳಿ ಶಿಶುಗಳು  
ಮುತ್ತುಬಲೆಯ ಬದುಕು ನಶ್ವರ  
ಕಾಲನು ಗೂಟಕೆ ಕಟ್ಟಿದ ಕುರಿಗಳು  
ಬದುಕು ತೋರಣ ಮೇವು.

ಮಸಣದ ಮಣ್ಣಲೇ ನಗುವ ಹೂಗಳು  
ಬದುಕು ಬೆಂಕಿಯ ಬೆಳಕು  
ನೇಸರ ತಾಪಕೆ ಕರಗುವ ಇಬ್ಬನಿ  
ಬದುಕು ಆಲಿಕಲ್ಲು.

ಗೊನೆಯನು ಬಿಟ್ಟು ಸಾಯುವ ಬಾಳೆ  
ಬಾಳು ಸಾವಿರ ಕಂದ  
ಪಂಚಪ್ರಾಣ ಪಂಜರ ದೇಹ  
ಬದುಕು ಪ್ರಾಣ ಪಕ್ಷಿ.



— ಚೈತಾಲಿ  
I Year D.N.





## ಪಾಪಣ್ಣ ಅಳಲು

ಮರ್ಕಟನ ಕುಣಿಸಿ ಆ ಚಿಂದ ನೋಡುವ ರೀತಿ  
ನೀ ಎನ್ನ ಕುಣಿಸುವೆಯ ಎಲ್ಲ ಹೊತ್ತು ||  
ಒಮ್ಮೆ ತವರಿಗೆ ಹೋಗು - ಬೇಗ ಹಿಂತಿರುಗದಿರು  
ನನಗೆ ನೆಮ್ಮದಿ ಬೇಕು ಎಲ್ಲ ಹೊತ್ತು ||

ನಿನ್ನ ಬಟ್ಟೆಯನೊಗೆದೆ ನೀರ ಕೊಡವನು ಹೊತ್ತೆ  
ಆದರೂ ಇನಿತಿಲ್ಲ ನಿನಗೆ ಪ್ರೀತಿ  
ಬರಿಯ ಜೋಳದ ದಂಟಿನಂತೆ ನಾನಾಗಿರುವೆ  
ಹುಚ್ಚನೇ ಆಗುವೆನೊ ಎಂಬ ಭೀತಿ ||

ರಾಕ್ಷಸಿಯ ಬಗ್ಗೆ ನಾ ಕೇಳಿದೆ ಓದಿದೆ ಪ್ರತ್ಯಕ್ಷ ನೋಡಿಲ್ಲ ಇಲ್ಲಿ ಕಂಡೆ  
ಬ್ಲೇಡು ಸಿಕ್ಕದೆ ಅಲ್ಲ ನಾ ಗಡ್ಡೆ ಬಿಟ್ಟದ್ದು  
ಚಿಂತೆಯಲೆ ಈಗ ತಲೆ ಬೋಳು ಮಂಡೆ ||

ಮೊನ್ನೆ ನೀ ಹೊಡೆದಾಗ  
ನಾ ಬದುಕಿ ಉಳಿದದ್ದು  
ಬಹಳ ಬೇಸರ ಉಂಟು, ಗೊತ್ತೆ ನಿನಗೆ ?  
ದಿನದಿನವು ನಿನಗೆ ನಾನೆಷ್ಟು ಅಂಜುವೆ ಗೊತ್ತೆ  
ಆತ್ಮಹತ್ಯೆಗೂ ಧೈರ್ಯ ಇಲ್ಲ ನನಗೆ.



— ಭಾರತಿ ಆರ್. ನಾಯಕ್  
Asst. Professor





## ಪ್ರೀತಿ - ಸ್ನೇಹ

ಪ್ರೀತಿ ಎಂದರೆ ಇಂಥಹುದೇ ಆದ ವ್ಯಾಖ್ಯಾನವಿಲ್ಲ. ಅದು ಅವರವರ ಮನೋಬಲಕ್ಕೆ ಬಿಟ್ಟ ವಿಚಾರ. ಕೆಲವರಿಗೆ ಪ್ರೀತಿ ಅದ್ಭುತವಾದ ಶಕ್ತಿ ಮತ್ತೆ ಕೆಲವರಿಗೆ ಅದುವೇ ದ್ವೇಷದ ವಸ್ತು. ಇಲ್ಲಿ ಪ್ರೀತಿಯ ಬಗ್ಗೆ ಇರುವ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನ.

ಪ್ರೀತಿ ಸ್ನೇಹಕ್ಕಿಂತ ಒಂದು ಪಟ್ಟು ಹೆಚ್ಚು ಹೃದಯಕ್ಕೆ ಹತ್ತಿರವಾದ ವಿಷಯ. ಆದರೆ ಸ್ನೇಹದಲ್ಲಿರುವ ಸ್ವಾತಂತ್ರ್ಯ ಪ್ರೀತಿಯಲ್ಲಿಲ್ಲ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಆದರೆ ಆಕರ್ಷಣೆ ಪ್ರೀತಿಯ ಅವಿಭಾಜ್ಯ ಅಂಗವಾಗಿರುವುದರಿಂದ ಅದು ಅನೇಕ ಸಲ ನಮಗೆ ಅಡ್ಡಿ ಮಾಡುತ್ತದೆ. ಪ್ರೀತಿಗೆ ಯಾವುದೇ ಎಲ್ಲೆಗಳಿಲ್ಲ. ಜಾತಿ, ಧರ್ಮ, ಬಡವ, ಬಲ್ಲಿದ ಇವೆಲ್ಲವುಗಳನ್ನು ಮೀರಿದ್ದು ಪ್ರೀತಿ. ಆದರೆ ಇಂದು ಕೆಲವರು ಪ್ರೀತಿ ಮಾಡುವುದಕ್ಕೆ ಮುನ್ನ ಯೋಗ್ಯತೆ ಅಳಿಯುತ್ತಾರೆ. ತಾವು ಪ್ರೀತಿಸಿದವರು ಶ್ರೀಮಂತರಾ? ವಿದ್ಯಾವಂತರಾ? ಅವರನ್ನು ಪ್ರೀತಿಸಿದರೆ ನಮಗೇನು ಲಾಭ? ಹೀಗೆ ಎಲ್ಲವನ್ನೂ ಅಳತೆ ಮಾಡಿ ತಮಗೆ ಬೇಕಾದವರನ್ನು ಆರಿಸಿಕೊಳ್ಳುತ್ತಾರೆ. ಈ ಸಮಾಜದಲ್ಲಿ ಎಲ್ಲರಿಗೂ ತಮ್ಮ 'ಲೈಫ್ ಸೆಕ್ಯೂರಿಟಿ' ಮುಖ್ಯವಾಗಿರುವಾಗ ತಾವು ಪ್ರೀತಿಸಿದವರು ಹೀಗೇ ಇರಬೇಕು ಎಂಬುದರಲ್ಲಿ ತಪ್ಪಿಲ್ಲ. ಆದರೆ ಇದರಲ್ಲಿ ಅಲ್ಪಮಟ್ಟಿನ ಸ್ವಾರ್ಥ ಅಡಗಿದೆ.

ಹದಿವಯಸ್ಸಿನವರು ಪ್ರೀತಿಯ ವಿಷಯದಲ್ಲಿ ಜಾಗೃತ ವಹಿಸಬೇಕು. ಮುಖ್ಯವಾಗಿ ಯುವಕರಲ್ಲಿ ತಾನು ಪ್ರೀತಿಸಿದವಳನ್ನು ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸವಿರಬೇಕು. ಇದಕ್ಕೆ ಮೊದಲು ವಿದ್ಯಾವಂತ ನಾಗಬೇಕು. ಒಳ್ಳೆಯ ಕೆಲಸ ಹುಡುಕಿಕೊಳ್ಳಬೇಕು. ನಂತರ ತನ್ನ ಬಾಳ ಸಂಗಾತಿಯನ್ನು ಆರಿಸಿಕೊಳ್ಳಬೇಕು ಎಂಬ ಅಲ್ಪ ಪ್ರಜ್ಞೆ ಇರಬೇಕು. ಇದನ್ನು ಪ್ರೊಫೆಸರ್ ಒಬ್ಬರು ಪ್ರಯೋಗದ ಮೂಲಕ ವಿವರಿಸುತ್ತಾರೆ. ಅವರು ಒಂದು ಬೋನಿನಲ್ಲಿ ಗಂಡು ಇಲಿಯನ್ನು ಇನ್ನೊಂದು ಬೋನಿನಲ್ಲಿ ಹೆಣ್ಣು ಇಲಿಯನ್ನು ತಂದರು. ಹೆಣ್ಣು ಇಲಿ ಇದ್ದ ಬೋನಿನೊಳಗೆ ಸಿಹಿತಿಂಡಿಯನ್ನು ಇಟ್ಟು ಗಂಡು ಇಲಿಯನ್ನು ಆ ಬೋನಿನೊಳಗೆ ಬಿಟ್ಟರು. ಆ ಗಂಡು ಇಲಿ ಸಿಹಿತಿಂಡಿಯನ್ನು ತಿಂದಿತು ಹೆಣ್ಣು ಇಲಿಯ ತಂಟೆಗೆ ಹೋಗಲಿಲ್ಲ. ಇಲ್ಲಿ ಅದು ತನ್ನ ಆಹಾರವನ್ನು ಮೊದಲು ಹುಡುಕಿತು. ಇದರಿಂದ ನಮಗೆ ತಿಳಿಯುವುದೇನೆಂದರೆ ಪ್ರೀತಿಯ ಮೊದಲು ನಮ್ಮ

ಆಹಾರವನ್ನು ನಾವು ಹುಡುಕಿಕೊಳ್ಳಬೇಕು. ಅಂದರೆ ಮೊದಲು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ನಮ್ಮ ಉಪನ್ಯಾಸಕರೊಬ್ಬರು ಹೇಳಿದಂತೆ ಹೆಣ್ಣುಮಕ್ಕಳ ಮುಂದೆ ಎರಡು ಆಯ್ಕೆಗಳಿವೆ. ಒಂದೋ ಚೆನ್ನಾಗಿ ಓದಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು ಅಥವಾ ಒಬ್ಬ ಒಳ್ಳೇ ಹುಡುಗನ ಕೈ ಹಿಡಿದು ಅವನ ಜೊತೆ ಚೆನ್ನಾಗಿ ಬಾಳಿ ಬದುಕಬಹುದು. ಸಾಧ್ಯವಾದರೆ ಮುಂದೆ ಓದಲೂಬಹುದು. ಎಷ್ಟೋ ಹೆಣ್ಣುಮಕ್ಕಳ ಗಂಡಂದಿರು ತಮ್ಮ ಹೆಂಡತಿಯನ್ನು ಓದಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದೆ. ಆದರೆ ಗಂಡು ಮಗ ಅವನೇನಿದ್ದರೂ ಮೊದಲನೆಯ ಆಯ್ಕೆಯನ್ನು ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ತಾಯಿಯ ಮಮತೆ ಕಡಿಮೆಯಾಗುತ್ತಿರುವುದು ಇಂದಿನ ಪೀಳಿಗೆಯಲ್ಲಿ ಪ್ರೀತಿ ಎಂಬ ಮಾಯೆ ಹುಟ್ಟಲು ಕಾರಣವಾಗಿರಬಹುದು. ಇಂದು ನೊಂದು ಬಂದ ಮಗನಿಗೆ, ಸೋತು ಬಂದ ಮಗನಿಗೆ ಸಾಂತಾನಾ ಹೇಳಿ ತನ್ನ ಮಮತೆಯ ಮಡಿಲಿನಲ್ಲಿ ಮಲಗಿಸಿ ಆತನ ಕಷ್ಟ ಏನೆಂಬುದನ್ನು ತಿಳಿಯುವಲ್ಲಿ ತಾಯಿ ವಿಫಲಗೊಂಡಿದ್ದಾಳೆ. ಆಕೆ ತನ್ನ ಒತ್ತಡದ ಬದುಕಿನಲ್ಲಿ ಕಳೆದು ಹೋಗಿದ್ದಾಳೆ ಅಥವಾ ಕೆಲವೊಂದು ಸಂದರ್ಭಗಳಲ್ಲಿ ತನ್ನ ಗಂಡನ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು ಸಂಸಾರ ಸಾಗಿಸುತ್ತಿದ್ದಾಳೆ. ತನ್ನ ಮನದಲ್ಲಿ ಮಮತೆ ಇದ್ದರೂ ಅದನ್ನು ತೋರಗೊಡದೆ ತನ್ನ ಜವಾಬ್ದಾರಿಯನ್ನು ಪೂರ್ಣವಾಗಿ ನಿಭಾಯಿಸಬೇಕು ಎಂಬ ದೃಷ್ಟಿಯಲ್ಲಿ ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ತನ್ನ ಕಾರ್ಯದಲ್ಲಿ ಮಗ್ನಳಾಗಿದ್ದಾಳೆ. ಕ್ರಿಯಾಶೀಲೆ ಯಾಗಿದ್ದಾಳೆ. ಇಂಥ ತಾಯಿಯ ಭಾವನೆಗಳ ಜೊತೆ ಚೆಲ್ಲಾಟವಾಡಬಾರದು.

ಪ್ರೀತಿ ಸೋತಾಗ ಆತ್ಮಹತ್ಯೆಗೆ ಪ್ರಯತ್ನಿಸುವವರು, ಇನ್ನು ತಮ್ಮ ಜೀವನದಲ್ಲಿ ಏನೂ ಉಳಿದಿಲ್ಲ ಎಂದು ತಿಳಿದುಕೊಳ್ಳುವವರು ಒಂದು ಮಾತನ್ನು ಅರಿಯಬೇಕು. ಪ್ರೀತಿಗಾಗಿ ಸಾಯುವ ಬದಲು ತನ್ನ ತಾಯಿಗಾಗಿ ಬದುಕುತ್ತೇನೆ. ಅವಳನ್ನು ಸಂತೋಷದಿಂದ ಇರಿಸಿಕೊಳ್ಳುತ್ತೇನೆ ಎಂಬುದನ್ನು ತಾಯಿಯ ಬಗ್ಗೆ ಒಂದು ಮಾತಿದೆ 'ದೇವರು ಗರ್ಭಗುಡಿಯಲ್ಲಿ ತಾನೇ ಕುಳಿತ ಸ್ವಾರ್ಥಿ. ಆದರೆ ತಾಯಿ ತನ್ನ ಗರ್ಭದಲ್ಲೇ ಮಗುವನ್ನು ಇರಿಸಿಕೊಂಡ ದೈವ'. ತಾನು ಒಂಬತ್ತು ತಿಂಗಳು ಹೊತ್ತು ಹೆತ್ತ



ಮಗು ಸತ್ತಾಗ ತಾಯಿಗೆ ಆಗುವ ಕರುಳ ನೋವಿಗಿಂತ ಪ್ರೀತಿ ಸೋತಾಗ ಮನಸ್ಸಿನಲ್ಲಿ ಆಗುವ ನೋವೇನೂ ದೊಡ್ಡದಲ್ಲ. ಈ ಜಗತ್ತಿನಲ್ಲಿ ತಾವೇ ಶಾಶ್ವತವಲ್ಲ ಎಂದಾದ ಮೇಲೆ ತಾವು ಪ್ರೀತಿಸಿದವರು ತಮಗೇ ಸಿಗಬೇಕು ಎಂಬುದು ಮೂರ್ಖತನ.

ಒಂದು ಕವನದಲ್ಲಿ ಕವಯಿತ್ರಿ ಈ ರೀತಿಯಾಗಿ ಬರೆಯುತ್ತಾಳೆ:  
 ಅಲ್ಲೊಂದು ಕಾಂತಿ ಇದೆ  
 ಎಂಬ ಆಸೆಯ ನಿರೀಕ್ಷೆ ಹೊತ್ತು  
 ಕಲ್ಪನಾ ಲೋಕದ ಬೆನ್ನೇರಿ ಹೊರಟ  
 ಪತಂಗಕ್ಕೆ ಆ ದೀಪದ ಕಾಂತಿಯಲ್ಲೇ  
 ಉರಿದು ಸಾಯುವ ಶಿಕ್ಷೆ.

ಪ್ರೀತಿ ಎಂದರೆ ಒಂದು ಕಾಂತಿ, ಅದನ್ನು ಸಂಪಾದಿಸುವುದು ಸುಲಭ. ಆದರೆ ಅದನ್ನು ಕಾಪಾಡಿಕೊಂಡು ಹೋಗುವುದು ಕಷ್ಟ. ಪ್ರೀತಿ ತಮ್ಮನ್ನು ಭಾವನಾತ್ಮಕವಾಗಿ ತಟ್ಟುವ ಸಂಗತಿ. ಪ್ರೀತಿಸುವ ಮೊದಲು ಬಹಳ ಯೋಚನೆ ಮಾಡಿ ಅಡಿಯಿಡಬೇಕು. ಇಲ್ಲದಿದ್ದರೆ ನಾಳೆ ಸಂಬಂಧ ಹದಗೆಟ್ಟರೆ ಮಾನಸಿಕವಾಗಿ ತುಂಬಾ ನೋವುಂಟಾಗುತ್ತದೆ. ಪ್ರೀತಿಯಲ್ಲಿ ಸುಖವಿದೆ. ಅದೇ ರೀತಿಯಾಗಿ ಕೆಲವೊಂದು ಜವಾಬ್ದಾರಿಗಳು ಕೂಡ ಇವೆ. ಕೆಲವರು ಪ್ರೀತಿ ಮಾಡುವುದಕ್ಕೋಸ್ಕರವೇ ಸ್ನೇಹ ಬಯಸುತ್ತಾರೆ. ಸ್ನೇಹದಿಂದ ಪ್ರೇಮ ತಾನಾಗೇ ಹುಟ್ಟಬೇಕು. ಸ್ನೇಹ ಗಟ್ಟಿಯಾಗಿದೆಯೆಂದು ಅದೇ ಪ್ರೀತಿ ಎಂದು ಭಾವಿಸಿ ಕೊಳ್ಳಬಾರದು. ನನ್ನ ಗೆಳತಿ ಯಾವಾಗಲೂ ನನಗೆ ಹೇಳುವ

ಮಾತು “Don't hold your love, let it sly it is really true it comes back” ಪ್ರೀತಿಯನ್ನು ಪ್ರೀತಿಸಬೇಕೆ ಹೊರತು ಅದನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಅದನ್ನು ಸ್ವತಂತ್ರವಾಗಿ ವಿಹರಿಸಲು ಬಿಡಬೇಕು. ಒಂದು ಪ್ರಸಂಗ - ಕೃಷ್ಣ ಅರ್ಜುನನಲ್ಲಿ ಕೇಳುತ್ತಾನೆ ನಿನ್ನ ಮನಸ್ಸಿಗೆ ತುಂಬಾ ದುಃಖವಾದಾಗ ಜೀವನವೇ ನಶ್ವರವೆನಿಸಿದಾಗ ನಿನ್ನ ಮನಸ್ಸಿಗೆ ಸಮಾಧಾನ ಕೊಡುವ ಒಂದು ವಾಕ್ಯ ಯಾವುದು ಎಂದು. ಅದಕ್ಕೆ ಅರ್ಜುನ - 'ಈ ಸಮಯ ಕಳೆದು ಹೋಗುತ್ತದೆ' ಎಂಬುದಾಗಿ ಉತ್ತರಿಸುತ್ತಾನೆ. ಈ ವಾಕ್ಯ ಎಲ್ಲರ ಜೀವನದಲ್ಲೂ ಅನ್ವಯವಾಗುತ್ತದೆ. ಯಾರಲ್ಲೂ ಜೀವನದಲ್ಲಿ ನೊಂದಿದ್ದೀರೋ, ಯಾರಿಗೇಲ್ಲ ಜೀವನದಲ್ಲಿ ನಂಬಿಕೆ ಕುಂದಿದೆಯೋ ಅವರೆಲ್ಲಾ ಚಿಂತೆ ಪಡಬೇಕಾಗಿಲ್ಲ. 'ಈ ಸಮಯ ಕಳೆದು ಹೋಗುತ್ತದೆ' ಹಾಗೆಯೇ ಒಳ್ಳೆಯದು ಕೆಟ್ಟದರ ಪರಿವೆಯೇ ಇಲ್ಲದೆ ತಾವು ಮಾಡಿದ್ದೇ ಸರಿ ಎಂದು ಭಾವಿಸಿ ಅತೀವ ಸಂತೋಷದಲ್ಲಿ ತೇಲಾಡುತ್ತಿದ್ದೀರೋ ಅವರೆಲ್ಲ ಸ್ವಲ್ಪ ಜಾಗೃತೆ ವಹಿಸಿ ಏಕೆಂದರೆ 'ಈ ಸಮಯ ಕಳೆದು ಹೋಗುತ್ತದೆ'.

(ಸಂಗ್ರಹ)



- ಸಹನ  
 II Year D.N.



## HEALTH BENEFITS OF CAPE GOOSEBERRIES (RASBHARIES)



Cape gooseberries, more commonly known as *Rasbhari* in India, is a small orange berry fruit. It has various names like golden berries, Inca berry and ground berries. They are usually grown in warm regions like South Africa, South America, Central America, India and China. Its tart taste has many admirers who can't wait for the arrival of this seasonal fruit. The fruit is named as Cape gooseberry because it is first cultivated in Cape of Good Hope in South Africa. It is known as Peruvian ground cherry, Peruvian cherry, golden berry, Chinese lantern and Inca berry in different parts of the country. You can have them fresh as a healthy snack and also use them as a topping for desserts or in puddings. Did you know that cape gooseberries apparently contain more antioxidants than broccoli, apples, and pomegranates?

– Shobha  
Asst. Lecturer



### 1. Storehouse of Vitamin C and antioxidants

Cape gooseberries have abundant **Vitamin C** much more than lemons! Not only is Vitamin C good for your skin, but it also helps in boosting your immunity. It is said that it fulfills 18 percent of requirements of vitamin C, further helping in enhancing immunity.

### 2. Good for your eyes

**Apart from Vitamin C, cape gooseberries are also rich in Vitamin A** which improves eyesight and immunity. Cape gooseberries are rich in iron too which further boosts your vision. It provides 14 percent of daily requirement of vitamin A, which is good for eyes, prevents cataracts and age-related macular degeneration.

### 3. Controls high blood pressure

**Due to the presence of phyto-chemicals such as polyphenols and carotenoids, cape gooseberries can regulate high blood pressure levels.** These chemicals along with the soluble pectin fibre keep





bad cholesterol levels in check and promote heart health.

**4. Bone Strength**

Being high in calcium and phosphorous, these berries help in making your bones stronger. It also has a good proportion of pectin that helps in calcium and phosphorus absorption, thereby, making bones stronger and manage conditions like rheumatism and dermatitis.

**5. Can control Diabetes**

Cape gooseberries contain immense soluble fiber like fructose which can prove beneficial for diabetic patients. These berries can help lower the blood sugar levels. If you are a diabetic, make you consult a diabetologist to ensure it doesn't affect your blood sugar levels.

**6. Promotes Weight Loss**

Low in fat and calories, a handful of cape gooseberries make for a great snack or a meal filler to support your weight loss

goals. Toss them in a bowlful of fruit salads or veggie salads to make the most of them.

**7. Eases Digestion**

Once again, fiber plays an important role in managing your digestive processes. Fiber-rich cape gooseberries are great to add to your diet. Moreover, the pectin fiber it contains helps calm the disturbed gastro-intestinal (GI) tract, prevents constipation and also serves as a great laxative.

**8. Anti-Inflammatory Properties**

Cape gooseberries are rich in anthocyanins which prevents inflammation caused by pain, swelling and redness. Also, due to the presence of polyphenols and other antioxidants, these berries may help in treating disorders like asthma which is basically the inflammation of tracheal passage.

**9. Fights Cold and Flu**

Antioxidant-rich cape gooseberries can protect you against common cold and flu attacks. Consume them with tea or hot water at least twice a day. It will soothe your clogged nasal passage and you will begin to feel much more relaxed.

Cape gooseberries may boast of a host of health benefits, however, one must observe caution while consuming these delicious berries. Unripe cape gooseberries can contain alkaloids which may cause allergic reactions.



## YOGA FOR IMMUNITY

### Introduction:

Yoga is a complementary therapy that is recognized worldwide. Yoga is a Spiritual therapy originated in India. This therapy is called spiritual because it integrates the mind, body, and soul (Cramer, Lauche, & Dobos, 2014). The integration is obtained based on the technique of yoga that consists of Yama and Nyama, Asana, Pranayama, Pratayara, Dharana, Dhyana, dam Samadhi. Based on these, yoga widely adopted as a complementary and alternative therapy in the treatment of disease (Cramer et al., 2014).

Development of yoga today is quite fast. Around 30 million people across the world perform yoga regularly. Approximately 6.1% of the American population populace into yoga practitioner. They perform yoga for better health.

British National Health Department establishes Yoga as a treatment and is effective and safe for the health of all ages (Cramer et al., 2014).

Yoga has several benefits including building physical postures and body, reduce stress, lowers blood pressure, reduce fatigue, reduce asthma, and improve circulation and boost the immune system. Many studies have proven the benefits of yoga like arthritis (Haaz and Bartlet, 2011), stress (Chong et al., 2011), metabolic syndrome (Inne and Vincent, 2007), asthma (Posadzki and Ernst, 2011), pain (Posadzki et al., 2011), depression (Uebelacker et al., 2010).

Immunity is the body's ability to fight against pathogens and protect oneself from



– Bharathi R. Nayak

Asst. Professor

potential diseases. There are two types of immunity: natural and acquired. Yoga strengthens both, and regular practice of the recommended asanas can help to counter the disorders that affect them. Antibiotics and other medicines do help the body recover from the disease but they don't help improve the body's immunity. Contrary to popular belief, it is quite easy to build up this immunity by eating right and staying active.

Lack of sleep, poor nutrition, and life stress all lead to a weakened immune system and vulnerability to sickness.

Stress, more than anything, leads to a breakdown in the body's ability to defend itself against bacteria and viruses. When stressed, the hormone cortisol stays in the blood for extended periods of time, which the body develops resistance to, leading to increased inflammation. A few simple yoga poses that can help put up a strong resistance.

When sick, antibiotics and other medicine can help the body recover from disease. However, what medicine fails to do is improve the body's immune system. This is where yoga comes to the rescue. Yoga is one of the most effective and time-tested natural immunity boosters that can lead to a healthy, sickness-free body.




Yoga helps lower stress hormones that compromise the immune system, while also conditioning the lungs and respiratory tract, stimulating the lymphatic system to oust toxins from the body, and bringing oxygenated blood to the various organs to ensure their optimal function. Yoga calms the mind and can contribute to deeper, regulated sleep, which is crucial for wellness; sleep is one of the most important factors in healing and maintaining a healthy immune system. The immune system is the defensive mechanism of the body and protects us from disease.

**Yoga asanas to boost the immune system:**

**1. Sitting and Breathing (Sukhasana and Pranayama):** Sukhasana is the traditional pose for meditation. It allows for optimal breathing and movement of “prana” (life force energy) throughout the body.

Allowing us to relax and breathe deeply can help reduce stress hormones, heart rate, and nervous system distress (which all supports strong immunity).



**2. Half Lord of the Fishes (Ardha Matsyendrasana):** The theory behind twists helping our immunity is that improper digestion causes toxins to build-up. These nasty toxins send the body out of whack and have the potential to create infection or inflammation. Yoga poses that gently compress, twist, or stimulate the stomach can help with digestive issues.



**3. Supported Fish Pose (Matsyasana Variation):** This yoga pose boosts energy levels when we have been depleted. Supported Fish Pose also targets the lungs, so it can help open up and relieve congestion.

Health Benefits of Matsyasana  
**Fish Pose**



**4. Forward Fold (Uttanasana):** Inversions bring a wealth of benefits to mind and body, and inversions include way more yoga poses than just a handstand! Forward Fold is the perfect gentle inversion to boost immunity. It helps inverted


postures and forward bends bring prana and blood flow to the sinuses, which can help ease congestion. Sinuses and our mucus membranes are our body's first line of defence against infection, so keeping them healthy can boost our immune system function.

However, depending on the level of congestion we are experiencing, this might be uncomfortable or agitating for the sinuses. As with any time you practice yoga, it's important to check in with our body and back off or skip a pose when needed.



**5. Legs up the Wall (Viparita Karani):** It helps to allow lymph drainage, blood circulation to even out, releases pressure from your back, and helps you feel grounded, so in turn nervous system can completely relax and reset.

In the duration or length of intervention yoga, yoga began to give effect after 4 weeks of doing yoga regularly every day (Rao et al., 2008). The more rarely does yoga will give less influence for the body. It is evident from the research that interventions 3 hours/week and 2-3x/week does not give well results, although the duration of a given last up to 6 months or 24 weeks (Long Parma et al., 2015).



### Other Healthy ways to strengthen immune system

1. Avoid Smoking.
2. Eat a diet high in fruits and vegetables.
3. Exercise regularly.
4. Maintain a healthy weight.
5. Avoid alcohol.
6. Get adequate sleep.
7. Take steps to avoid infection, such as washing your hands frequently and cooking meats thoroughly.

### Conclusion:

Yoga can be one of our greatest tools in supporting a strong immune system and keeping all our body's systems working optimally to prevent getting sick (or help people recover quicker). By cultivating balance in our body and its systems, we can support, nourish, strengthen and build our health, immunity, energy and overall quality of life.

Ref : 1. [www.artofliving.org](http://www.artofliving.org) 2. [www.yogajournal.com](http://www.yogajournal.com)





## A Greedy Dog

Once there was a dog. He wandered from door-to-door. One day he stole a piece of meat from a butcher's shop. He ran with it.

He ran out of the town. There was a stream close by. It was a good place for him to enjoy the piece of meat. When he was passing over the plank, he saw his reflection in the water. He thought it was another dog with a larger piece of meat. He was very greedy. His mouth watered. He wanted to get that piece also.

He barked at the dog in the water. When he opened his mouth, his own piece of meat fell into the water. He was very sad. He repented over his folly. But it was too late...

**Moral:** Greedy is a curse.

– Anushka  
II Year D.N.



## Difference

There is a part of me  
That feels I am different from everyone else.  
Something that I can't quite see,  
Something that I can't quite feel,  
Something so unreal.

But this 'thing' is always there,  
This 'thing' with others, I will never share,  
So I push it to the back of my mind,  
All the thoughts and clothes  
And make up, it is hiding behind.

Sometimes, when I have almost forgotten,  
It comes back with such ferocity,  
Angry and unforgiving.  
I feel so lost and sad,  
Whatever caused this feeling?  
Must have been so horrible and bad.

A lost memory or something else,  
I'll never know,  
Whatever it is, I know for sure,  
I can never let this  
feeling show.

– Sushmitha R.  
III Year D.N.



## Being Thankful for your Body

- If you care for your BRAIN :  
sleep for 8 Hrs.
- If you care for your EYES :  
massage your feet with oil  
before going to bed.
- If you care for your EARS :  
pour garlic mixed  
oil in Ears Frequently.
- If you care for your NOSE :  
eat mint regularly.
- If you care for your MOUTH :  
gargle frequently  
with gingelly (sesamum) oil
- If you care for your THROAT :  
use pepper frequently.
- If you care for your LUNGS :  
avoid smoking.
- If you care for your HEART :  
avoid excess salt.
- If you care for your LIVER :  
avoid excessive fatty food.
- If you care for your STOMACH :  
avoid cold food.
- If you care for your INTESTINE :  
replace junk food  
with vegetables.
- If you care for your PANCREAS :  
avoid overfeeding.
- If you care for your KIDNEY :  
drink a lot of water during the day,  
drink less water at night.
- If you care for your KIDNEY :  
empty your bladder before going to bed.
- If you care for your URINARY TRACT :  
use raw onion regularly.
- If you care for your MENSTRUATION :  
use green gram regularly.
- If you care for your APPENDIX :  
use lemon juice frequently.



– Sahana  
II Year D.N.



## As Soon as you die, your Identity becomes a Body

People Uses Phrases like

'Bring the Body', 'Lower the Body'

'Take the Body to the Graveyard', etc.

People don't even call you by your 'name'

When you tried to impress your whole life

So, from Today Live a Life to impress yourself.

Take chances, spend money on things you love.

Laugh and spend time with your

Family and Friends....

Death is not the greatest loss in life...

Loss is when life dies inside you

while you're Alive.

Celebrate this journey called 'Life'.



## Presence of Mind

There was a boy. He always lived in his past without worrying about the present or future. Once there was a running race instead of preparing for it he thought much about the result of the race. He was not in the present movement. This made him lose the race. This illustration is a lesson for everyone who aspires success.

"Past is nothing  
Future is something  
Present is everything".



– Sahana  
II Year D.N.



## Keep Mosquitoes Away

- 1) **Peppermint**  
Planting along outdoor sealing areas around windows or near doorways in an effective way to naturally repel mosquitoes and other bugs.
- 2) **Lavender**  
Lavender is a powerful mosquito and general insect repellent. The scent produced by the plant wards off mosquitoes and other bugs.
- 3) **Basil**  
If you crush basil leaves and who rub them onto your skin, this acts as an effective natural mosquito repellent.
- 4) **Rosemary**  
Try burning a little rosemary. When they burn it not only smells good but is unpleasant enough to most species of insects that it'll repel them.
- 5) **Citronella**  
The citronella scent is infused into many candles and sprays. Keep this one near your doorway to keep flying insects outside.
- 6) **Marigolds**  
Marigolds contain a chemical compound called thiopenes in the roots. This plant repels aphids, cabbage maggots, white flies and other pests.




## Heart Touching Poem by a Soldier

If I die in a war zone, box me up  
and send me home.  
Put my medals on my chest, tell  
my mom I did my best.  
Tell my dad not to bow he  
won't get tension from me now.  
Tell my bro to study  
perfectly, key of my bike will  
be his permanently.  
Tell my sister not to be upset, her bro will take a long  
sleep after sunset.  
Tell my nation not to cry  
"Because I'am a Soldier born to die."

– Sahana  
II Year D.N.








Art By : Abhirami Menon  
Ist Yr. DN




Art By : Rithika  
Ist Yr. DN





Art By : Sushmitha R.  
III Yr. DN



Art By : Sushmitha R.  
III Yr. DN



Art By : Swapna Shipai  
III Yr. DN



Art By : Devika  
III Yr. DN







Art By : Prasad, I yr. DN





# SPORTS DAY







## COMMUNITY ACTIVITIES





# FAREWELL



## Cultural Programmes





# WORLD GLUCOMA DAY



# WORLD DIABETES DAY





# DEEPAVALI CELEBRATION



## BVT



## FRESHERS DAY



## NURSES DAY



## PICNIC





# INTER COLLEGIATE EVENTS





## SEMINAR



## SCIENTIFIC EXHIBITION



## EDUCATIONAL ACTIVITIES





# ALUMNI GUEST LECTURER



# SNA





# Annual Day









# Class Photos



I Year



II Year





**III Year**



